

**THE BOOK WAS  
DRENCHED**

**BROWEN BOOK ONLY**

UNIVERSAL  
LIBRARY

OU\_200414

UNIVERSAL  
LIBRARY







## ಲರಡುಮಾತು

---

ಈ ಸಣ್ಣ ಕಡೆಗಳಿಗೆ ಅಂಗ್ಲೀಯ ಭಾಷೆಯಲ್ಲಿರುವ ಕೆಲವು ಕಡೆಗಳೇ ಮೂಲ. ಪ್ರತಿಯೊಂದು ಕಡೆಗೂ ಇಂತಹದೇ ಮೂಲನೆಂದು ಇಲ್ಲಿ ಹೇಳಿದೇ ಇದ್ದಾಗ್ನೀ, ಒಟ್ಟುನಲ್ಲಿ ಆ ಗುಂಬಣನನ್ನು ಇಲ್ಲಿ ಒಟ್ಟುಕೊಂಡಿರುತ್ತೇನೆ.

ಇವುಗಳಿಗೆ ತಮ್ಮ ಪಶ್ಚಿಮಾರ್ಥಿಕೆಗಳಲ್ಲಿ ಸ್ಥಾಪಿತ್ತು ಬೆಂಬಲ ಕೊಟ್ಟು ವಶಿಕಾರಂಪಾದಕರಿಗೆ ನನ್ನ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಈ ಮೂಲಕ ಅರ್ಥಿಸುತ್ತೇನೆ. ಈ ಕವಳೆಗೆಯು ಅಚ್ಚಾಗುತ್ತಿದ್ದ ಕಾಲದಲ್ಲಿ ನನಗೆ ಇಹಾಯ ಮಾಡಿರುವ ನನ್ನ ಮಿತ್ರರಿಗೂ, ಇದರ ಮುದ್ರಣವನ್ನು ಕೈಗೊಂಡು ಅಚ್ಚುಮೇಚ್ಚಾಗಿ ಮಾಡಿರುವ ಮಾ. ರಾ. ಬಿ. ಶಿವಸ್ವನಪರಿಗೂ, ನನ್ನ ಧನ್ಯವಾದಗಳು ಸಲ್ಲಿತಕ್ಕಂಥಾಗಿವೆ.

ಎಂ. ಜಿ. ನಿ.



## ಭೂ ತದ ಶಾಸನ .



ಮತ್ತು ಚಿಕ್ಕಪ್ಪ ತೆಳ್ಳಗೆ ಸಣ್ಣಿಗಿದ್ದರೂ,  
ನಮ್ಮ ಚಿಕ್ಕಪ್ಪ ಸಾಧಾರಣದವಳಲ್ಲ.  
ಅವಕನ್ನ ಮದುನೆವಾಡಿಕೊಂಡಲಾ  
ಗಾಯ್ತ್ರಿ ದಿನೇದಿನೇ ಆತ ಇಳಿಯಂ  
ತ್ರುಲೇ ಒಂದೆ; ಎಷ್ಟು ಸೇವೆ ಚಿಕ್ಕಪ್ಪ ವಾಡಿದರೂ ಕೊನೆಗೆ ಹಾಸಗೆ  
ಕತ್ತಿ ಪುಲಗೇ ಮಲಗಿದ.

ಪಕ್ಕದಮನೆ ರಾಮಾರಾಹ್ಯರು ಜಾತಿನೊಡಿ ಮನೆಬಿಟ್ಟ  
ಹೋರತು ಚಿಕ್ಕಪ್ಪನಿಗೆ ವಾಸಿಸುವಾಗೊಳ್ಳ—ಎಂದರು. ಇದ್ದಕ್ಕಿದ್ದಹಾಗೆ  
ಕಲ್ಯಾಣಪುರಣಲ್ಲಿ ಮನೆ ಸಿಗುತ್ತೇಯೇ? ಅದರೊಳಗೆ ಖಾಯಿಲಿ  
ಮನು ಷಯಣ ತರುತ್ತಾರೆಂದರೇ!—

ಹಾಗೂ ಹೀಗೂ ಅಲ್ಲಿ ಇಲ್ಲಿ ಹುಡುಕಿ ಕೊನೆಗೆ ಬಸವನಪುರದ  
ಕೊನೆಯಲ್ಲಿ ಒಂದು ಮನೆ ಸಿಕ್ಕಿತು. ಸುತ್ತಮುತ್ತಲಿದೊಂದೀರು  
“ಅದು ‘ರಾಳಿ’ ಮನೆ; ಮನೆಯ ಜವಾನರು ಅಲ್ಲಿ ಪಿಶಾಚಿಯಾಗಿ  
ದಾರೆ” ಹೀಗೆಲ್ಲಾ ಅಂದರು. ಇನ್ನಿದನ್ನು ನಮ್ಮ ಚಿಕ್ಕಪ್ಪನ ಮುಂದೆ  
ಹೇಳಿದರೆ ಕಷ್ಟ, ಹೇಳಿದೆ ಇರೋಣವೆಂದರೆ ನನಗೇ ಹೆದರಂಕೆ. ಚಿಕ್ಕ  
ಮೃನೆ ಮುಂದೆ ಯಾವ ಪಿಶಾಚಿ ನಿಲ್ಲಿತ್ತೇ! ನನ್ನ ಮನಸ್ಸಿನಲ್ಲೇ  
ಹೀಗೆಂದುಕೊಂಡು ಸುಮೃನಾದೆ.

ಮನೆ ಸಿಕ್ಕಿದ್ದು ಚಿಕ್ಕಮೃಷಿಗೂ ಒಹೆಳ ಸಂತೋಷವಾಯಿತು.  
ಒಂದೇ ಮಧ್ಯಾಹ್ನದಲ್ಲಿ ಸಾಮಾನನ್ನೆಲ್ಲ ಸಾಗಿಸಿಬಿಟ್ಟಿರು.  
ಜಪಕಾ  
ಗಾಡಿಯವರ ಜೊತೆಯಲ್ಲಿ ನ್ಯಾಜ್ಯನ್ನು ತುರ್ತಿತು ಗಾಡಿಯಿಂದೇರು  
ಇಡತಾರೆ. ಇನ್ನೂ ಸ್ವಲ್ಪ ದೊಡ್ಡದಾಗಿ ಇಡಬಾರದೆ ! ಚಿಕ್ಕಮೃಷ್ಣ  
ಗಾಡಿಲ್ಲ ‘ತುರಕೆ’ ಬೇಕಾಯಿತು! ಒಬ್ಬೊಬ್ಬರಿಗೆ ಒಂದೊಂದು ಗಾಡಿ  
ವಾಡೋದಕ್ಕೆ ಸಾಧ್ಯವೇ ?

ಕರಮುಸರೆ ವಾಡುವುದಕ್ಕೆ ಅಳುಗಳು ಸಿಗುವುದು ಕಷ್ಟವಾ  
ಯಿತು. ಕೊನೆಗೆ ಬೆಳಗ್ಗೆ ಒಂದು ಕೆಲಸ ವಾಡುವುದಕ್ಕೊಷ್ಟಿಲ್ಲಿದೆ. ಆವರೆ ರಾತ್ರಿ ಇರಬೇಕೆಂದರೆ— ಕೆಲಸಕ್ಕೇ ಬರುವದು ಅನುಮಾನ !  
ಆ ಮನೆ ಹಿಂದಿದ್ದ ಮಾವಿನತೋಪು ಕಾಯುವವನು ಮಾತ್ರ, ಬರು  
ತ್ತೀನೀಂದು ಒಷ್ಟಿದ್ದು. ಆದರೆ ತಾತಯ್ಯ ಮಂದುಕ, ಕಣ್ಣ ಸ್ವಲ್ಪ  
ಮಂಜು, ಕೆವಿ ಸ್ವಲ್ಪ ಹಾಗೆ ಹಾಗೇ. ಯಾರೋ ಒಬ್ಬರು ಜೊತೇಲಿ  
ಮನುಷ್ಯರು ಎಂದಿದ್ದರೆ ಸರಿ.

ಎರಡೆ ಮೂರು ದಿನಗಳಲ್ಲಿ ಎಲ್ಲಾ ಒಂದು ದಾರಿಗೆ ಒಂತು.  
ಖಾವ ಯಾವ ಸಾಮಾನು ಎಲ್ಲಾಲ್ಲಿರಬೇಕೇ, ಯಾರು ಯಾರು  
ಯಾವ ಯಾವ ಚಿಕ್ಕಮನೆ ಸಾಫಿನೆ ಮಾಡಿಕೊಬೇಕೋ ಎಲ್ಲಾ  
ವ್ಯವಸ್ಥೆಯಾಯಿತು. ನನಗಾದರೂ ಪೆಟಿ ಮನೆಯಿಂದ ಈ ದೊಡ್ಡ  
ಮನೆಗೆ ಬಂದಿದ್ದು ಜೀಲಿನಲ್ಲಿದ್ದಂತೇ ಇತ್ತು. ಆ ಮನೆ ಬಾಗಲಮ್ಮು  
ಈ ಮನೆ ಶಿಶಿಗಳು! ಗಳಿ, ಬೆಳಕು ಬೇಕಾದ ಹಾಗಿತ್ತು. ರಾತ್ರಿ  
ಯಾದರೆ ಅವಡು ಇವರು ಹೇಳಿದ್ದೆಲ್ಲ ಜ್ಞಾಪಕಕ್ಕೆ ಬರುತ್ತಿತ್ತು.  
ಹಾನೋ ಭವುವಾದಕ್ಕಾಡಲೇ ಹಾಸಿಗೆ ಮೇಲ ಮಲಗೋದು,

ವೆಗ್ಗಲು ಡಾಸಿಗೆ-ಕಂಬಳಿ ಎಲ್ಲಾ ಸೇರಿಸಿ ತಲ್ಲಿತುಂಬ ಹೊಡ್ಡುಕೆಂಂಡು  
ಬಿಡೀದೀರೆ, ಹಾಗೇ ನಿದ್ದೆ ಹೋಗಿಬಿಡೋದ.—ಅಷ್ಟೇ!

ಎತ್ತಿ ಹತ್ತಾವರೆ ಹನೆಗ್ಗುಂದಿರಬಹುದು. ಚಿಕ್ಕಪ್ಪನಿಗೆ  
ಸುವಾರಾಗಿ ನಿದ್ದುಹತಿತ್ತತ್ತು. ಉಂದ ತೋಟದ ಜಣ ಬಂದಿತ್ತು;  
ಚಿಕ್ಕಮ್ಮೆ, ನಾನೂ ಎಣಿಸುತ್ತು ಇದ್ದೆವು ಕಬ್ಜಿಣದಪೆಟ್ಟಿಗೆ ಬಾಗಿಲು  
ತರೆದಿತ್ತು. ಅದ್ದನೇಲೆ ದೊಡ್ಡದೀಂದು ಕನ್ನಡಿ. ಎಣಿಸುತ್ತಾರೆ  
ಎಣಿಸುತ್ತಾರೆ ಆ ಪೆಟ್ಟಿಗೆಯಕಡೆ ನೋಡಿದೆ. ಇದ್ದಕ್ಕದ್ದು ಹಾಗೋ,  
ಕನ್ನಡಿಯಲ್ಲ ಎರಮುಕಣ್ಣಗಳು ಕಾಣಿಸಿದವು, ಮಂಚಪ್ರಾಣಗಳಾಗಿ  
ಹಾರಿಕೊಂಡಂತಾಯಿತು. ಇನ್ನೇ ಇನ್ನು ಕಿರುಚಬೀಕೆಂಬುವ ಹೊತ್ತಿಗೆ  
ಚಿಕ್ಕವ್ಮ್ಮೆ ನನ್ನು ಬಾಬುನ್ನು ಬಿಗಿಬಾಗಿ ತನ್ನ ಶೈಯಿಂದ ಅಮೃತಕ್ಕ  
ಹಿಡಿದುಕೊಂಡು ಸುವ್ಯಾನಾದೆ. ‘ಇಲ್ಲೇ ಇರು ಸದ್ಗುವಾಡಬೇಡ’  
ಎಂದು ಹೀಳಿ, ಚಿಕ್ಕಮ್ಮೆನು ಮೆಲ್ಲನೆ ಎದ್ದು ಅಂತಹೋದಳು.

ನನಗಾ ದರ್ಶಾ ಎದೆಯು ‘ಡವಡವ’ ಎನ್ನುತ್ತಿತ್ತು. ಏನುವಾ  
ಡೋದು! ಈಕಡೆ ಚಿಕ್ಕಮ್ಮೆ, ಆ ಕಡೆ ಪಿಶಾಚಿಯೋ ಎನ್ನೋ! ಮಂಚ  
ಪ್ರಾಣಗಳನ್ನು ಅಂಗ್ರೆಲಿ ಹಿಡಿದುಕೊಂಡಿದ್ದೆ. ಕನ್ನಡಿಕಡೆ ಒರೆಗಣ್ಣೆ  
ಸಿಂದ ಬಂದಾವತೀ ನೋಡಿದೆ. ಅಲ್ಲೇ ಇನ್ನೂ ಇರಲಿಲ್ಲ. ಸದ್ರ ಏನೂ-

ಹಿಂದೆ ಏನೋ ಭಾರವಾದ ಹದಾಧ್ರ ಬದ್ದಹಾಗಾಯಿತು,  
ಮೆಲ್ಲನೆ ಗುರುಗಳಿಂದ ಹಾಗಾಯಿತು. ಚಿಕ್ಕಪ್ಪನ ಕಡೆ ನೋಡಿದೆ;  
ಮಲಗಿ ನಿದ್ದೆವಾಡುತ್ತಿದ್ದು.

‘ರಾಮೂ, ಬಾರೋ ಇಲ್ಲಿ’

ಚಿಕ್ಕಮ್ಮನ ಧ್ವನಿ. ಅಲ್ಲಿಂದ ಹೋರಣಿ, ಬಾಗಿಲು ತೆಗಿಡಿ, ಕೆಳಗೆ ಒಃಬ್ಬ ಬಿಧ್ಯಾದ್ವಿ; ಚಿಕ್ಕಮ್ಮನ ಕೈಲಿ ಬನಕೆ ಇತ್ತು. ಮೂಲೀಲ ಬಿಧ್ಯಾದ್ವಿ ಸೇಡೊ ಹಗ್ಗಿ ತೋರಿಸಿ ‘ತೆಗೊ ಕಟ್ಟಣ್ಣೀ’ ಎಂದ್ರು ಕೈಕಾಲು ಕಟ್ಟಿ ಅವನನ್ನು ಕೊಳ್ಳಿಯೊಳ್ಳಿ, ಎಳಿದುಕೊಂಡು ಬಂದು ಹಾಕಿದೆನ್ನ. ತಾತಯ್ಯನ್ನು ಎಬ್ಬಿಸಿಕೊಂಡು ಬಂದಿ.

ತಾತಯ್ಯ ಎಲಾಲ್ ಕೇಳಿ, ಕಣ್ಣಾ ಬಿಟ್ಟಿದ್ದಾನೋ? ಎಂದ.

ನಾನು—ಇಲ್ಲ; ಕಟ್ಟಿಹಾಕಿದ್ದೀವೆ.

ತಾತ—ಕೊಡ ನೀರು ತಲೆನೇಲೆ ಸುರೀರಿ ಬುದ್ದಿ, ಕಣ್ಣಾ ಬಿಡ್ಡಾನೆ.

ಹಾಗೆ ಮಾಡಿದೆ. ಕೆಳಗೆ ಬಿಧ್ಯಾದ್ವಿನು ಕಣ್ಣಾ ಬಿಟ್ಟು.

ತಾತ—ಬಿಟ್ಟನೋ?

ನಾನು—ಉ!

ಚಿಕ್ಕಮ್ಮನ್ನಾಗಿ ಬರೆ ಎಳಿದು ಬುದ್ದಿ ಕಲಿಸ್ತೇನೆ. ರಾಮು, ಆ ಸಲಾಕ ತಗೋ, ಒಲಿಗೆ ಉರಿ ಇಂತಾಕಿ—

ತಾತ—ಬಾಯಿ ತಾಯಿ. ನಾನೋಡ್ದೋತೇನೆ.

ತಾತಯ್ಯ ವೆಳ್ಳನೆ ಹತ್ತಿರಕ್ಕೆ ಹೋಗಿ, ಲೇ! ನೀನೇನೇಂದ್ರಿ ಬಂದಿ ದೆಹ್ಮನು ಎನ್ನುತ್ತ ಹೊಟ್ಟಿಗೆ ಕೈ ಹಾಕಿ ಕೆವಿಟಿದ. ಅಭ್ಯಾಸಿ! ಆ ಜೀತಾತ್ಮರಘ್ನನಿ ಜನ್ಮೇಪಿ ಮರೆಯಾವ ಹಾಗಿಲ್ಲ. ಅವನನ್ನು ಕೂಲಕ್ಕೆ ಹಾಕಿದ್ದಕ್ಕಿಂತ ಹೆಚ್ಚೇ ಚಿಕ್ಕಮ್ಮನಿಗೆ ಎಚ್ಚರವಾಯಿತು.

ಚಿಕ್ಕಪ್ಪ—ವನದು ?

ತಾತ—‘ವನೊ ಇಲ್ಲ ಬುದ್ಧಿ, ಒಂದು ಕಪ್ಪೆ ಹೊಸಲುಡಾಟಿ  
ಬಂದ್ಯೆತೆ ಬುದ್ಧಿ—

ಚಿಕ್ಕಪ್ಪ—ಸುವ್ಯಾನೆ ಮಲಗಿ; ನಾವೆಲ್ಲಾ ಮಾಡ್ತೀರೆ—

ಚಿಕ್ಕಪ್ಪ—ವನು ಕಳ್ಳೀ ?

ತಾತ—ವಾವ, ಎಳೀಮಗು.

ಚಿಕ್ಕಪ್ಪ—ಅವನನ್ನೇ ಇನು ವಾಡಿತ್ತಿರಿ ?

ಚಿಕ್ಕವ್ಯಾ—ನೈಕೈ ಬರೆಹಾಕಿ—

ಕೆಳಗೆ ಬಿದ್ದಿದ್ದ ಈಳ್ಳು ಕಿಮಕ್ಕಾಕವಕ್ಕಾ ಎನ್ನಲಿಲ್ಲ. ಸುಮ್ಮನೇ  
ಮುದುಭನನ್ನು ಸೋಡುತ್ತಿದ್ದು.

ತಾತ—ಅವೆಲ್ಲಾ ಬೀಕಿಲ್ಲ ಬುದ್ಧಿ, ನಾನೇಳ್ಳಿನೆ. ಅವನ್ನು ಆಜೆ  
ದನದ ಕೊಟ್ಟೀಗೆ ಎಳಿಕೆಣಂಡು ಓಗಿ—

ತಾತಯ್ಯ ನಾನು ಇಬ್ಬರೂ ಅವನನ್ನು ಎಳಿಕೊಂಡು ಹೊರಟಿವು.  
ಚಿಕ್ಕವ್ಯಾ ಲಾಂದ, ತೆಗೆದುಕೊಂಡು ಬಂದಳು. ದನದ ಕೊಟ್ಟಿಗೆಯಲ್ಲಿ  
ಅವನನ್ನು ಉರುಳಿಸಿದೆವು. ತಾತಯ್ಯನು ವೇಲಿನೆ ಕೊಲನ್ನು ಅಳಾಲ್ಲಿ  
ಕೊಳ್ಳುತ್ತಾ ಹೋಗಿ ಒಂದು ವಂಗಳಿಯಲ್ಲಿದ್ದು ಒಂದು ಸಣ್ಣ ಸೀವಾ  
ಯನ್ನು ತೋರಿಸಿ—ಬುದ್ಧಿ, ಇದು ಸ್ವಲ್ಪ ಇತ್ತುತ್ತು ಜಂಗಿಸಿ, ಇದ  
ರೋಳಗಿ ಗುಂಡಿನ ಮದ್ದಿದೆ ಎಂದ.

ತಾತ—ಬುದ್ಧಿ, ಒಳಗೆ ಹೋಗಿ ಬತ್ತಿತರಲ?

ನಾನು—ಬೇಡ, ತಾತ್ಯರ್ಮು.

ಚಿಕ್ಕವ್ಯಾ—ಸುನ್ಯನೆ ತಗೆಣಂಭಾ ರಾಮಾ, ನಡಿ.

ನಾನು ಗೊಣಗುಟ್ಟತ್ತಾ ಹೋಗಿ ತಂದೆ. ಅದನ್ನು ಸೀಪಾಯಿ ಯಲ್ಲಿಟ್ಟಿದ್ದೂ ಆಯಿತು; ಆ ಸೀಪಾಯಿ ಕಷ್ಟನಹತ್ತಿರ ಇಟ್ಟಿದ್ದ್ಯು ಆಯಿತು. ನಾವೆಳ್ಳರೂ ಆಚಿಹೊಡಿವು. ಬತ್ತಿ ದನದ ಕೊಟ್ಟಿಗೆಯಿಂದ ಒಂದು ಗಜ ಈಚೆಪರಿವಿಗೂ ಒಂಟಕ್ಕು. ಚಿಕ್ಕವ್ಯಾ ಬತ್ತಿಗೆ ಬೊಕಿ ಹಚ್ಚು ಎಂದು. ವ್ಯೇಕ್ಕೆಯೇ ರಾಲ್ ನಡುಗಲಾರಂ ಸ್ಥಿತು. ಯತ್ತು ವಿಳಿ. ಚಿಕ್ಕವ್ಯಾನೆ ಸ್ವರ್ಗಿ ಸಿಕ್ಕುವುದಕ್ಕಿಂತ ಪಿಶಾಚಿ ಸ್ವರ್ಗಿ ಸಿಕ್ಕುವುದೇ ಮೇಲು. ವೆಳ್ಳನೆ ಒಂದು ಕಡ್ಡಿ ಗೀಚಿನೆ. ಹಚ್ಚುವುದರೊಳಗಾಗಿ ಅದು ಹಾಬಹೊರಿಯಿತು. ಎರಡನೆಯು ಸಲಹಣಿದೆ. ಬತ್ತಿ ಉರಿಯುತ್ತಾ ಬಂತು ಇನ್ನೇ ಇನ್ನು ಈಗಲೊರ್ಲೇ ಆಗಲೊರ್ಲೇ ‘ಥಂ’ ಎನ್ನು ತ್ತೀರ್ಣನ್ನು ವಹಿತ್ತಿಗೆ ದನದ ಕೊಟ್ಟಿಗೆಯಿಂದ ಕಷ್ಟ ಈಚಿಗೆ ಹಾರಿ ಒಂದೇ ಉಸುರಿನಲ್ಲಿ ಬಂಡಿದ. ಇನ್ನೇ ಇನ್ನು ಮದ್ದ ಸಿದಿಯಾತ್ತಿಂದು ಸಾದಿದ್ದೆ ಪುಷ್ಟಿ ಇಲ್ಲ-ಸಿಶ್ಯಾಬ್ದಿ. ಕಾದುಕಾದು ಸಾಕಾಗಿ ಒಳಗೆ ಹೋಗಿ ಸೂರ್ಯೇಡಿದೆವು. ಸೀಪಾಯಿ ಪಕ್ಕದಲ್ಲಿ ತಾತ್ಯರ್ಮು ಕೂತಿದ್ದು, ಸೀಪಾಯಿ ಒಳಗೆ ಸೋಡಿದೆವು ಎನ್ನೂ ಇರಲಿಲ್ಲ. ಚಿಕ್ಕವ್ಯಾ ತಾತ್ಯರ್ಮನ್ನು ದುರದುರ ಸೋಡಿದೆಲು. ತಾತ್ಯರ್ಮು ವೆಳ್ಳನೆ, ಆಯಿತು ತಾಯಿ, ಇನ್ನೇ ಸ್ವರ್ಪಂದಾನವ ಎಂದ. ಚಿಕ್ಕವ್ಯಾನು ಮಾತನಾಡದೆ, ಕಿವಮೇಲೆ ಬಿಧ್ವರೂ ಕೇಳದಹಾಗೆ ಮುಂದಕ್ಕೆ ಹೆಚ್ಚಿಯಾಟ್ಟಿಳು. ನಾನೂ ಅವಳ ಹುಂಡೆ ಲಂಡ, ತೆಗೆದುಕೊಂಡು ಹೋರಟಿ, ತಾತ್ಯರ್ಮನೂ ಬಂದ.

ವಾರನೆಯುದಿನ ಬೆಳಿಗ್ಗೆ ನಾನು ತಾತ್ಯರ್ಮನನ್ನು ಕೇಳಿದೆ—

‘ಯಾಕೆ ಹೀಗೆ ಮಾಡಿದೆ?’

‘ಆ ಬಡ್ಡೀ ಹೈದ ನನ್ನ ಮೊಮ್ಮುಗ ಬುದ್ಧಿ.

ಆಗಲೂ ನವ್ಮ ಚಿಕ್ಕಪ್ಪ ಇದನ್ನ ಆಗಾಗ ನೆನಸಿಕೊಳ್ಳುತ್ತಾ  
ಇರುತ್ತಾರೆ.

ಶ್ರೀ ಗಾರ್ಣಿಲಯ ಸುದ್ರಾಯ, ಅರಳೆನೇಂಬಿ, ಚಿಂಗಡೂರು ಹಿಡ.

## ಹುರಿಯೋ, ಮಾರಿಯೋ!

---

‘ನಮ್ಮ ರಾಮಾಚಾರ್ಯ, ಗೊತ್ತಿಲ್ಲವೇ!’

‘ಇಲ್ಲ—ಅವರಾರು?

‘ಓಹೋ ಸರ, ನಿನು ಹೊಸಬು.’

ನಮ್ಮ ಪೈಟಿಯಲ್ಲಿ ರಾಮಾಚಾರ್ಸು ನೋಡದೇ ಇದ್ದವರೇ ಇಲ್ಲ. ಅವರು ಹುಟ್ಟಿದೋರಿಗೆ ದೊಡ್ಡೋರು, ಬೆಳ್ಳಿದೋರಿಗೆ ಚಿಕ್ಕೋರು. ಅವರ ಗುಣಕಥನ ಮಾಡದೇ ಇದ್ದೋರೇ ಇಲ್ಲ. ರಾಮಾಚಾರೇಂದರೆ ಒಂದು ದೊಡ್ಡ ಚೀತ್ತಿ ಬರಯೋವ್ಯಾ ನಮಾಚಾರ. ಎಲ್ಲರಿಗೂ ತಿಳಿದಂತೆಯೇ ಸರ. ಇವರ ಗುಣಗಳನ್ನು ವರ್ಣಿಸಲು ನಾಲ್ಕು ಬಾಯುಳ್ಳ. ಆ ಬೃಹತ್ತಿನಿಂದಲೇ ಅಸಾಧ್ಯವೆಂದಲ್ಲಿ, ವಾಸನನಾದ ನನ್ನ ಕೈಲಾ ದೀತೆ! ಆದಾಗ್ಗೂ ಅವರ ವಿಚಾರವಾಗಿ ಒಂದರಿಂದ ಮಾತುಗಳನ್ನು ಹೇಳಲು ಕುಶಲ.

ಅವರಿಗೆ ನೇರಿಹೊರೆಯ ವರಲ್ಲಿ ಬಹುಳ ಸಂಭಿಕೆ ಹಿತ್ತಲಲ್ಲಿ ಗೋಡೇ ಹಾಕಬೇಕೆಂದು ಇಟಕೆಗಳನ್ನು ತರಿಸಿ ಹಾಕಿಸಿದ್ದರು. ರಾತ್ರಿಯೇ ಲ್ಲಾ ಕೆಲಸಮಾಡಿ ಪ್ರತಿ ಒಂದು ಇಟಕೆಗೂ ಸುಣ್ಣಿದಿಂದ ನಾಮ ಹಜ್ಜುತ್ತೇ ಬಂದರು. ಏತಕ್ಕೂದರೆ, ತಮ್ಮ ಇಟಕೆಯನ್ನು ನುತ್ತಾರಾದರೂ ಸಾರಿಸಿದರೆ ಈ ನಾಮುದ ಗುರ್ತಿನಿಂದ ಹಿಡಿಯಬಹುಷಿಂದು— ಅನ್ವೇ!

ನೇರೆಹೊರೆಯ ವರು ಕಳ್ಳಿರಿಂದಲ್ಲ, ಸುನ್ನುನೇ ಬಿಡ್ಡಿತುವ ಇಟಕೆಗಳನ್ನು ನೋಡಿದರೆ ಅವುಗಳನ್ನು ಉಪಯೋಗಿಸೋಣವೆಂದು ಒಂದು ವೇಳೆ ತೀಗೆದು ಕೆವಡದರೆ ಈ ಇಟಕೆ ನನ್ನು ದೇ? ಎಂದು ಹೇಳಿ ಪ್ರದಕ್ಷಿಂದು ಗುರ್ತಿರಚಿಕೆಲ್ಲ ಅದಕ್ಕೆ!

ಇಷ್ಟು ಸಂಭಿಕೆ ಹುಟ್ಟುಪ್ರದಕ್ಷಿ ಕಾರಣಗಳು ಬಹುಭಾಗಿರಬಹುದು. ಅದರೆ ನನಗೇನೇನೋ—ಅವರು ಮಾರನೇ ಮದು ವೆಮಾಡಿಕೊಂಡಿದ್ದೇ ಕಾರಣವೆಂದು ತೋರುತ್ತೆ. ವೊದಲನೆಯು ಹೆಡತಿಯ ಹೆಸರು ಸೀತಮ್ಮು; ಆಕೆ ಏನೂ ತಿಳಿದವಳಿಲ್ಲ; ಯಾರಾದರೂ ಮನೆಗ ಒಂದರೆ ‘ಬನ್ನಿ; ನಿನ್ನನೇಲಿ ಎನಡಿ? ನನ್ನ ಯಾಜವಾನರಂಗ ಸೂರು ರೂಪಾಯಿ ಸಂಬಳ; “ರೇಸಿಡೆಂಟಾಫೀಸಿನಲ್ಲಿ! ” ಎನ್ನು ತ್ವಿದ್ದುಳು. ಒಂದು ಮನುವನ್ನು ಹೆತ್ತು ಸತ್ತುಳು. ಎರಡನೆಯು ಹೆಂಡತಿ ಬರುವ ಹೊತ್ತಿಗೆ ಈ ಮನುವು ಹುಡುಗಾಗಿದ್ದು. ಇನ್ನು ಅವನಿಗಾದ ಗತಿಕೇಳಬೇಕೇ?

ಎರಡನೆಯು ಹೆಂಡತಿಯನ್ನು ರೂಪಿಗಾಗಿ ಮದು ವೆಮಾಡಿಕೊಳ್ಳಲಿಲ್ಲ. ಹೆಸರು ಸುಂದರಮ್ಮು. ಸುಂದರವಾಗಿಲ್ಲದಿದ್ದುದರಿಂದ ಆ ಹೆಸರನ್ನಿಟ್ಟರೋ ಎನ್ನೋ! ಮುಖದಲ್ಲಿ ರಾನ್ನಾಯಿಣವೆಲ್ಲಾ ಬರೆದಿತ್ತು. ಇವಳೂ ಒಂದೊಳೆ ಹಾಗೇ ಹೊಗಲಿಲ್ಲ; ಒಂದು ಹೆಣ್ಣು, ಹೆತ್ತು ಸತ್ತುಳು.

ಮಾರನೆಯು ಹೆಂಡತಿ ಇವರಿಬ್ಬಿರಿಗಂತಲೂ ನಾಸಿ, ರೂಪವಿದ್ದರೂ ಚಿಂತೆ, ರೂಪವಿಲ್ಲದಿದ್ದರೂ ಚಿಂತೆ, ಎಂಬಂತಾಗಿ ಕೈಲಂಡಪ್ಪ ಬೆಂಗ ಮೈಷ್ವಾ ತೀಗೆದುಕೊಂಡು ಮನೆಯಲ್ಲಿರಚಿಕೆಂದು, ರಾಮಾಚಾರು, ಮಾರುವರ್ಣ ಮಟ್ಟಿಗೆ ಎಕ್ಸ್‌ಟೆಂಷನ್ (Extension)

ತೆಗೆದುಕೊಂಡು ಮನೆಯಲ್ಲಿ ನಿಂತರು. ಇವರಲ್ಲಿ ಒಂದು ವಿಶೇಷವಾದ ಸಂಗತಿ: ಮನೆಚಿಟ್ಟಿ, ಕಳ್ಳೀರಿ; ಕಳ್ಳೀರಿಚಿಟ್ಟಿ ಮನೆ. ರಾಮಾಚಂದ್ರನ್ನು ಬೀರಿಸುವಲ್ಲಿ ಕಂಡರೆ ‘ಇಪ್ಪೇ ಹೇತ್ತಾಗಿದೆ’ ಎಂದೆಳ್ಳರೂ ಹೇಳಿ ಹಾಗಿತ್ತು.

ಮನುಷ್ಯ, ಖಚು ನಾಡುವುದರಲ್ಲಿ ಬಹಳ ಗಟ್ಟಿಗೆ, ಯಾರಾ ದರೂ ಸೆಂಟಿಗು ಮನೆಗೆ ಬಂದರೆ ‘ನನಗೆ ಹೊಟ್ಟೆನೋವು, ಮೈ ಕೆಳ ಸರಿಯಾಗಿಲ್ಲ. ಈ ದಿನ ನಾನು ಉಟನಾಡುವುದಿಲ್ಲ’ ಎಂದು ಹೇಳಿ ಬರೀಹೆಟ್ಟಿಯಾಲ್ಲಿಯೇ ಆತನೆ ಕಳ್ಳೀರಿಗೆ ಹೊಗುತ್ತಿದ್ದು. ಬುದ್ಧಿ ಬೇಕಾದಹಾಗಿತ್ತು. ಮನೆ ಬಿಟ್ಟೊಡನೆಯೇ ಗಾಡಿಯಲ್ಲಿ ಕುಳಿತು ದೊಡ್ಡ ಪೇಟಿ ಚೂಕದವರಿಗೂ ಸುಮ್ಮನೆ ಬರೋದು ಆ ವೇಲೆ,

“ಎನ್ನೋ, ಎಪ್ಪು ಬಳಿಗೆ ?”

“ಎಂಟಾಣಿ ನಾವುಂಳು ಸಾಫಿ. ”

“ಆಯಿತಾಯಿತು. ನಾಕೆಪ್ಪ ಇಲ್ಲೇ ಬಿಟ್ಟಿಬಿಡು ಮೂರಾಣಿ; ಬರಿ ತ್ತೀಯೋ ಇಲ್ಲವೋ? ”

“ಇಲ್ಲಬುಧಿ—ಇಲ್ಲೇ ಇಳೀರಿ.”

“ಇಗೆಂ (ಇಳಿದು)—‘ತಗೋ’ ಒಂದಾಣಿಯನ್ನು ಕೊಡುವುದಕ್ಕೆ ಹೋಗುತ್ತಿದ್ದನು.

“ಎನ್ನೋ, ಒಂದಾಣಿ, ನೀವೇ ಇಟ್ಟುಕೊಳ್ಳಿ... ಕಾಫಿ.... ”

“ತಗೋಬೋ ಹಾಗಿದ್ದೆ ತಗೋ—ಇಲ್ಲದಿದ್ದರೆ ಬಿಡು.”

“బేది, బడి సత్కావి—శోభాచేవరు క్యాగిద్దరూ కొడూనే. నిమ్మంథావర్ష గాడిలి కుండిసిచ్చే తప్ప..”

ఆ బందాణియూ మిక్కితు! ఒందూవరే ఎరడాణియోళ గాగి వుత్తెక్కందు గాడియిల్లి కుళితు కట్టేరయస్తు సేరువుదు.

మనేగి సావాను తరువాగలూ హిగేయీ. మోసరినవ రన్న కొగి దేవడ్డ పంచపాత్రీయల్లి ముఖరునాల్చు తేదు వేణ రన్న అభిసువుదు; తేరిగి ఆరుకాసినంతి కొడువుదు! ముందా గువుదు గొత్తే ఇదె; నిస్తు మోసరు నిను తెగిదుకేండు కోగిన్నువుదు! ఎష్టుచిగ్గిసిదరూ ఆమ్మ అంటికొళ్ళదిరువుదే హిగి నాల్చు సల నాల్చు పాత్రీగళల్లి వూడువుదు. స్పుల్చ నిఱన్న కాకి ఎల్లవన్ను ఇట్టుగూడిసిదరే, ఒందెరడు దినక్కే మజ్జిగొయాలింతు.

సగదు వ్యాపారవేంటుదే ఇల్ల. ‘నావేను స్ఫుభవందిగ రల్లనే? నమ్మల్లి సంబంధించే ఎండ నమగే సాలాకొడ్దురే,’ సంబంధించే ఆదరల్లి ముక్కులుపాలు బ్యాంకిగే హోగిచేకు. మిక్కిద్దరల్లే ఎల్లా నడియ బేకు. సాలద ఆంగడి యోదు ఒందరే ‘ఏనువాడలయ్య, నినగాగి తెగిట్టుడ్దే; నిస్తు రాత్రి, మనేగి ఆడ్డిక బేచాగిత్తు. ఒహళ ఖజమయ్య, ఈ తింగళల్లి: స్పుల్చ సుధారిసిచోఇ; ఇవత్తెల్ల, నాళిచొడ్డేనే.’

“ఏనుస్పువి, హండతిగే ఒడవే వాడ్డిదరే నావు కాబి బేచేను?”

‘ಭೀ, ಭೀ, ಹುಚ್ಚಪ್ಪ. ಅವಳಿಲ್ಲದರೂ ಕೇಳಿಯಾಡೋ—  
ನೀನಿನ್ನೂ ಮಗು ಹೆಂಡತಿ ವಿಚಾರ ನಿನಗೇನು ಗೊತ್ತು! ನಿಮ್ಮ  
ದಣಿಗೆ ಹೇಳು, ಅಂಗಡಿಗೆ ಉರುತ್ತೇನೆ. ಹೇಳುನೇ—ಇಗೋ  
ಬಂದು, ಎರಡು, ಮೂರು, ಸಾಲ್ಪು ಏದು-ಉ-ಇದನ್ನು ಕೊಡು.’’

ಪಕ್ಕದ ವಾನೆ ಶ್ರೀಕಂಠ—ಕಂಂಟಿಗೂ, ರಾಮಾಚಾರ್ಪಿಗೂ  
ಬಹಳ ಸ್ನೇಹ. ನಾವೆಲ್ಲರೂ ಕಂಂಟಿನೆ—‘ಎಲ್ಲೋ ಕಂಂಟಿ, ರಾಮಾ  
ಚಾರ್, ಅಂಗಿ ವಿಚಾರ ಹೇಳಿನೇ ಎಂಬೇಂದು! ಅವನಿಗೂ ಅದರ  
ವಿಚಾರ ಹೇಳಬೇಕೆಂದರೆ ಬಯಳ ಕುತ್ತಾಯಲ!

‘ರಾಮಾಚಾರು, ಅಂಗಿಯನ್ನು ಧೋರೆಗಳು ಕೇಳಿದರಂತೆ.’

‘ಯಾಕೋ?’

‘ಅದು ಬೆಂಕೆಯಲ್ಲಿ ಹಾಕಿದರೆ ಸುಡೊಡಿಲ್ಲ; ನೀರಿನಲ್ಲಿ ಹಾಕಿ  
ದರೆ ನೆನೆಯೋಡಿಲ್ಲ!’

‘ಭಲಾಪ್ಪ!’ .

‘ಒಗೆದರೆ ಬಟ್ಟೆ ಬೇಗ ಹೋಗುತ್ತೀಂದು ಆಚಾರು, ನೀರಿನಲ್ಲಿ  
ಬಟ್ಟೆ ಹಾಕೋದೇ ಇಲ್ಲ. ಆ ಪಂಚೆ ಆಚಾರ್ಪಿಗೆ ವೊದಲನೇ ಮಾವ  
ಮದು ವೆಯಲ್ಲಿ ಕೊಟ್ಟಿರ್ದು. ಒಟ್ಟು ಮಗುಟದ ಬಣ್ಣ ಬಣಿದಿ.  
ಪಂಚೆಯನ್ನು ಮಗುಟ ಮಾಡಬೇಕಾದರೆ ಈ ಕೆಳಗಿನ ವಿಳಾಸಕ್ಕೆ ಬರೆ  
ಯಿರಿ. ರಾಮಾಚಾರು, ಕರಗ—’

ಕಂಂಟಿ ಆಚಾರ್ಪಿಗೆ ‘ಕರಗ ಎಂದು ಕರೆಯುವುದಕ್ಕೆ ಕಾರಣವೇ  
ನೆಂದರೆ ಕಚೇರಿಯಿಂದ ಆಚಾರು, ಉರುವಾಗ ದಡದಡನೆ ಓಡುತ್ತಾ

ಬರುತ್ತಿದ್ದರು. ಹೆಂಡಕ್ಕಿ ಮುಖವನ್ನು ನೋಡಿದ ಹೊರತು ಆಚಾರ್ಯರುಗೆ ನೆವ್ವುದಿಲಿಯಿಲ್ಲ. ಒಕ್ಕೇರೆ ಕರಗ ಬಂದಹಾಗೆ ಬರುತ್ತಾರೆ ಎಂದು ಕಂಠ ಆಗಾಗ ಹೇಳುತ್ತಿದ್ದು. ಇದರಂದ ಆಚಾರ್ಯರು ಕಂಳಿಯನ್ನು ಕಂಡರೆ ಸ್ವಲ್ಪ ರೇಗುತ್ತಿತ್ತು.

ಮುಂಗಳನಾದ ಒಕ್ಕೇರೆ ರಾಹುಕಾಲದಲ್ಲಿ ಆಚಾರ್ಯ ಕಳ್ಳೀರಿಯನ್ನು ಬಿಟ್ಟುರು! ದಡದದನೆ ಮನೆಯ ಕಡೆ ಬರುತ್ತಿದ್ದರು. ದಾರಾಯಲ್ಲಿ ಒಂದು ಹುರಿ ಬಿಡ್ಡಿತ್ತು. ತಕ್ಕಣವೇ ಮನೆಯಲ್ಲಿದ್ದ ಪಂಚಾಂಗವು ನೇನಿಸಿಗೆ ಬಂದಿತು. ಈ ಹುರಿ ಆ ಪಂಚಾಂಗಕ್ಕೆ ಹಾಕಿ ಗೋಡೆಗೆ ತಗಲುಹಾಕಲು ಬಹು ಉಪಯೋಗವಿಂದು ತೋರಿತು. ತಕ್ಕಣವೇ ಚೋಗ್ಗಿ ಕ್ಕೆ ಹಾಕಿ ತೆಗೆದುಕೊಂಡರು. ಗೃಹಚಾರ ಎದುರಿಗೆ ಕಂಳಿ ನೋಡುತ್ತಿರಬೇಕೇ? ಎನ್ನೋ ಬಂತಾದುಕೊಂಡು ತವರ್ತಿಲ್ಲಿದ್ದು ದೇನ್ನೋ ಕಳಿನುಕೊಂಡಂತೆ ಅಲ್ಲಿ ಇಲ್ಲಿ ಸ್ವಲ್ಪ ಹೊತ್ತು ಹುಡುಕಲಾ ರಂಭಿಸಿದರು. ಇನ್ನೇನು ಮುಂದಕ್ಕೆ ಹೋಗಿಂಣಿ ಎಂಬುವ ಹೊತ್ತಿಗೆ—‘ಅವರೇ ಆವರೇ ತೆಗೆದುಕೊಂಡರು’ ಎಂದು ಅವರಿಗೆ ಕೇಳಿಸಿತು. ಆಚಾರ್ಯ, ತಲೆಯಿತ್ತ ನೋಡಿದರು. ಎರಡು ಗಜಗಳ ದೂರದಲ್ಲಿ ಒಬ್ಬ ಪೋಲಿಸಿನವನೂ, ಅತನ ಜೊತೆಯಲ್ಲಿ ಮತ್ತೊಬ್ಬನೂ, ಕಂಳಿಯನೂ ನಿಂತಿದ್ದರು. ಆಚಾರ್ಯ, ಮುಂದಕ್ಕೆ ಹೊರಟ್ತಿರು.

ಪೋ—‘ಸ್ವಾಮಿ, ಕೊಡಿ.’

ರಾ—‘ಎನಯಾಗ್ಯ, ನಾನೇನೂ ತೆಗೆದುಕೊಂಡಿಲ್ಲ.’

ಕಂಳಿ—‘ನಾನು ನೋಡಿದೆ; ಇವನೇ ತೆಗೆದುಕೊಂಡಿದ್ದು.’

ವೆತ್ತಿಗೂಟ್ಟು—‘ಸ್ವಾಮಿ, ಆದರಲ್ಲಿ ಖವತ್ತು ರೂಪಾಯಿ—ಇದು  
ಷಂಕು ರೂಪಾಯಿನ ನೋಟುಗಳು ಸ್ವಾಮಿ—ಕೊಟ್ಟುಬಿಡಿ ಸ್ವಾಮಿ;  
ನಾನು ಬಡವ.’

ರಂ—‘ಅಂತ್ಯೋ ದೇವರೇ, ನಾನು ನೋಡಲಿಲ್ಲವು; ನಾನು ಈ  
ಹರಿಯನ್ನು ತೆಗೆದುಕೊಂಡೆ—ಆಪ್ಯೇ.’

ಕಂಬಿ—‘ಅಲ್ಲ; ಅಲ್ಲ; ಎಲಾಲ್ ಮುಳ್ಳೇ. ಇವನೇ ತೆಗೆದುಕೊಂಡೆ.’

ಪೂರ್ಣೀ—‘ನಡೀರಿ ಸ್ವಾಮಿ. ಸ್ವೀಷ್ಟಾಗೆ ಬಸ್ತಿ.’

ದಾರಿಯಲ್ಲಿ ಎಲ್ಲರಂ ಕೇಳುವುದಕ್ಕೆ ಹೊದಲು ನೂಡಿದರು.  
ಕಂಬಿಯಾದರೋ—‘ಕರಗ ಪೂರ್ಣೀಲಿಸಿಗೆ ಹೋಗುತ್ತಿದ್ದಾನೋ’ ಎಂದು  
ಕೂಗುತ್ತಾ ಹಿಂದೆಯೇ ಇದ್ದನು. ಹುಡುಗರಾದರೋ ‘ಕಂಬಿ—  
ಇರಗ ಕರ್ಗ-ಕರ್ಗ-ಕರ್ಗ’ ಎಂದು ಕೂಗುತ್ತಾ ಸ್ವೀಷ್ಟಾವರಿವಿಗೂ  
ಹೀಬಾಲಿಸಿದರು.

ಪೂರ್ಣೀಸಿನವನು ಆಚಾರ್ಯನ್ನು ಕರೆದುಕೊಂಡು ಹೋಗಿ ದಫೇ  
ದಾರನ ಮುಂದೆ ಬಿಟ್ಟನು. ದಫೇದಾರನು ಕುಚ್ಚಿಯನ್ನು ಬಿಟ್ಟೀಳದೆ  
, ಏನಿ’ ಎಂದನು. ಅವನಿಗಾದರೋ ಆಚಾರ್ಯ ಒಂದು ಸಲವಾದರೂ  
ದಷರ ಇನಾಮನ್ನು ಕೊಡಲಿಲ್ಲವೆಂದು ಕೋಪ-ಇದೇ ತಕ್ಷ  
ಸಮಯ!

ಪೂರ್ಣೀ—‘ಸ್ವಾಮಿಾ, ಇವರೇ ತಗೆಂದರೆಂದು ಈ ಹುಡುಗ  
ಹೇಳುತ್ತಾನೇ’

ಧರೇ—‘ಎನ್ನ ಗೊಂಡಿದು? ಏನ್ನ?

ಮತ್ತೊಬ್ಬ—‘ಸಾಪ್ತಮಿ, ನಾನು ಒಡವ. ದಃರೀಲಿ ಬರ್ತ ನನ್ನ ಪಾಕೆಬ್ಬು ಕೆಳಗೆ ಬಿಟ್ಟು ಅದರಲ್ಲಿ ಇವಕ್ಕು ರಜವಾಯಿತ್ತು; ಎಲ್ಲಾ ಒಪ್ಪೆದು ರಜವಾಯಿ ನೋಟಿಗಳು ಸಾಪ್ತಮಿ’

ಕಂರಿ—‘ನಾ ನೋಡಿದೆ ಇವರೇ ತಗೊಂಡರು. ಅಲ್ಲೇ ಒಡಾ ಡುತ್ತಾ ಇದ್ದರು’

ಪೈರ್—‘ಹೊಡು, ಇವರೇನೋ ಅಲ್ಲೇ ಹುಡುಕಾಡುತ್ತ ಇದ್ದ ಹಾಗಿತ್ತು.’

ರಾ—‘ನಾನು ತೆಗೆದುಕೊಂಡಿಲ್ಲ.

ದಫ್—‘ಮತ್ತೇತಕ್ಕಾಗಿ ಅಲ್ಲಿ ಹುಡುಕುತ್ತಿದ್ದಿರಿ?’

ರಾ—‘ಈ ಹುರಿ ಬಿದ್ದಿತು. ನನಗನುಕೂಲ, ಅಂತ ಅದನ್ನು ತೆಗೆದುಕೊಂಡೆ.’

ಕಂರಿ—‘ಅನೇಲೂ ಅಲ್ಲೇ ಹುಡುಕುತ್ತಾ ಇದ್ದರು, ಕೇಳಿ.’

ದಫ್—‘ಹೊಡೇನ್ನೀ?’

ರಾ—‘ಎನೂ ತಿಳಿಯದು, ಈ ಹುರಿ ವೂತ್ತ ತಗೊಂಡೆ.’

ಮತ್ತೊಬ್ಬ—‘ದೇವ್ವಾ ಏನಾದರೂವಾದಿ ಕೊಟಿಸಬೇಕು. ನಾನು ಒಡವ’

ದಫ್—‘ಎನ್ನೀ, ನಿಜ ಹೇಳಿ.’

ರಾ—‘ಸುಳ್ಳು ಹೇಳಿನೇನು?’

ದಫೇ—‘ದುಡ್ಡಿಂದರೆ ನೀವೇನು ಬೇರೆದರಿಗ ಮಾಡಿತ್ತೀರಿ. ತಗೊಂಡಿದ್ದರೆ ಕೊಟ್ಟುಬಿಡಿ. ಚನ್ನಗಿಲ್ಲ—ನೀವು ದೊಡ್ಡೆರು. ನೀವೇ ಹೀಗೆ ಮಾಡಿದರೆ ಹೇಗೆ?’

ರಾ—‘ಇಲ್ಲವಯ್ಯ, ನಾನು ತೆಗೆದುಕೊಂಡಿಲ್ಲ.’

ದಫೇ—‘ನನಗೇನು ಸಾಮಾನಿ—ನಾನಂತಹ ಈ ಕೇಸು ತಗೋ ತೇನೆ. ನಿವೃತ್ತವೇ ನೋಡಿ.’

ಇಷ್ಟರಲ್ಲಿಯೇ ಒಬ್ಬ ಹುಡುಗನು ಸ್ವೀನ್‌ ಬಳಕ್ಕೆ ಓಡಿಬಂದು ‘ಇಲ್ಲ ನೋಡಿ, ಇದಲ್ಲ ಶಿಕ್ಷಿತು’ ಎಂದನು. ದಫೇದಾರನು ತರಿಗಿ ನೋಡಲು ಹುಡುಗನ ಕೈಯಲ್ಲಿ ಪಾಕೆಟ್‌ತು. ಕಂರಿಯು ‘ಎಲ್ಲಿತ್ತೀ ಶ್ರೀಪಾದೂ?’ ಎಂದನು. ಶ್ರೀಪಾದೂ ‘ಅಲ್ಲಿ ಅಂಗಡಿ ಸಾಲಿನಲ್ಲಿ! ಎಂದುತ್ತರಕೆಳಪುನು. ದಫೇದಾರನು ಪಾಕೆಟ್‌ನ್ನು ಕೈಗೆ ತೆಗೆದು ಕೊಂಡು ‘ಇದೇನಯ್ಯ ನಿಂದು!’ ಎಂದು ಕೇಳಿದನು. ನುತ್ತೊಬ್ಬನು ಅದನ್ನು ನೋಡಿ ‘ನಂದಿದ್ದಹಂಗೇ ಇದೆ’ ಎಂದನು. ಬಿಜ್ಞ ನೋಡಿದ್ದರು. ಏಧೆದು ರೂಪಾಯಿನ ನೋರ್ಮಗಳು ಒಟ್ಟು ಬಂಧು ರೂಪಾಯಿಗಳು ಇಂದ್ರಾಂಶು.

ದಫೇ—‘ಸರಿ, ಸಾಮಾನಿ, ಹೋಗಬಹುದು.. ಲೋ ಹುಡುಗ ನಿನಗೆ ಮಾಡಿತ್ತೀನಿ ತಾಳು ಸುಳ್ಳು ಹೇಳಿಯಾ?’

ಕಂರಿ—‘ಇಲ್ಲಿ—ನಾನು ನೋಡಿದನ್ನೀ—ನಿಮ್ಮ ಶೋಲಿಸಿನವ ನನ್ನನೋಡಿದ ತಕ್ಕಣವೇ ಬಿಸಾಕಿರಬಹುದು—’

ರಾಮಾಚಾರ್ಯ, ಒಳ್ಳೆಯನರ ಮೂಲ ನೋಡಿ ಎದ್ದಿರಬೇಕೆಂದು ಕೊಳ್ಳುತ್ತಾ ಮನೆಯನ್ನು ಸೇರಿದರು. ಕಂರಿಪಾದರೋ ‘ಕರಗನ್ನ ಜೈಲಿನಲ್ಲಿ ಹಾಕಿದ್ದರು.’ ಎಂದು ಕೂಗುತ್ತಾ ಬೀಡಿಬೀಡಿ ತಿರುಗಲೂ ರಂಭಿಸಿದನು.

## ಗೊಣಗುಟ್ಟಿಲ್ಲೋ ಗೋವಿಂದ.

---

ಗೋವಿಂದರಾಯನನ್ನು ನೀನು ಸೋಡಿದ್ದರೀನು ? ಅಯ್ಯೋ ಹಾವ, ಸೋಡೋಡೆಲ್ಲ ! ಈಗೆ ಬಂಗಾರು ವರ್ಷದ ಮುಂಜ ಅವನು ಹಂತೆಯಲ್ಲಿದ್ದ . ಹಂಪೆ ಕಾಣಿರ ! ಸೋಡೋಸ್ಥಳ. ಆದರೆ ಅಲ್ಲಿಗೆ ಹೋಗಿನೋಡಿಕೊಂಡು ಬಂದೋರು —‘ಹಂತೆಗೆ ಹೋಗೋಡಿಂತ ಕೊಂಪೇಲಿರೋದು ವೇಲು’ ಅತಾರೆ.

ಹುಕ್ಕರಾಯನ ಕಾಲದಲ್ಲಿ ಅದು ವಿಜಯನಗರದ ರಾಜಧಾನಿ. ಅಗ ಅಲ್ಲಿಲ್ಲಿ ಸೋಡಿದರೂ ಸಡಗರ. ಅದೇನು ಮಹಾ ಮನೆಗಳು ! ಅದೇನು ಜನ ! ಅವೇನು ಓಡಾಟ ! ಎಲ್ಲಿಲ್ಲೇ ಪಂಡಿತರೂ, ನರ್ತಕರೂ ಎಲ್ಲಾ ಅಲ್ಲೋ.

ಅಲ್ಲಿ ಖಚ್ಚುತ್ತಿದ್ದೇಂಥಾ ರೋಚ್ಚಾ ಹೂ ಇನ್ನೆಲ್ಲೂ ಇರಲಿಲ್ಲ. ಎನ್ನು ಒಡವನಾಗಿದ್ದರೂ, ಮನೆಗೆ ಹೋಗುತ್ತಾ ಬಂದು ರೋಚ್ಚಾ ಹೂವಾದ ರೂ ತೆಗೆದುಕೊಂಡು ಹೋಗದೆ ಇರುತ್ತಿರಲಿಲ್ಲವಂತೆ. ನಮ್ಮ ಗೋವಿಂದ ರಾಯನಿಗೂ ರೋಚ್ಚಾ ಹೂ ಕಂಡರೆ ಪ್ರಾಣ,

ವಜ್ರ, ವೃಘಾರ್ಯ, ಪುಷ್ಪರಾಗ ಇವೆಲ್ಲಾ ಮಾರೋ ಅಂಗಡಿಗಳ ಅವುಗಳ ವೇಲೆ ಶೋಭಿಸುತ್ತಿದ್ದ ಮಹಡಿಗಳು, ಆ ಅಲಂಕಾರ, ಎದು ರಿಸಲ್ಲೇ ಅರಮನೆ ಕೈಸಾಲೆ, ಧೌರೆಯೋ ಸಾಯನ ಮಂತ್ರಯೋ ಯಾರಾದರೂ ಬಿಡಿಬಿಡಿಯಲ್ಲಿ ಹೋಗೋವಾಗ ಆ ಜನರ ಸಂತೋಷ ಇವೆಲ್ಲಾ ನೋಡೋದಕ್ಕೆ ಎಪ್ಪು ಕಣ್ಣಿಂದ್ದುರು ಸಾಲದು.

ಹುಕ್ಕರಾಯ ಧೀಂರೆ, ಸಾಯನ ಮಂತ್ರಿ, ಇದಕ್ಕೆಂತಲೂ ಇನ್ನೂ ಬೇಕೆ! ಅದರೂ ಗೋವಿಂದರಾಯರಿಗೆ ಎಪ್ಪೋನೇ ಏಕಾರಗಳಲ್ಲಿ ಅಸ ಮೃತ.

ಎಷ್ಟು ದರೂ ಜನರ ಮನಸ್ಸಿನಲ್ಲಿರೋದು ರಾಜನಿಗೆ ತಿಳಿಯೋದು ಕಷ್ಟ. ಎಡುರಿಗೆ ಈರೆಂಬ ಕೇಳಿದರೆ ಇರೋ ಸಂಗತಿ ಹೇಳೋದಿನ್ನು, ಹೆದರಂತೆ. ಬೇರೆಯೋರಿಗೆ ಆ ಕೆಲಸ ಕೊಟ್ಟರೂ ಸಾಗೋದು ಕಷ್ಟ. ಅದಕ್ಕಾಗಿ ತಾನೇ ತಿಳಿದು ಕೊಳ್ಳುವುದೋಳ್ಳಿಯದೆಂದು ಹುಕ್ಕರಾಯ ಆಗಾಗ ವೇಷವನ್ನು ಹಾಕಿಕೊಂಡು ಹೇಗೋ ಪದ್ಧತಿ.

ನಮ್ಮ ಗೋವಿಂದರಾಯರು ಗೊಣಗುಟ್ಟೋದು ವಿಪರೀತ. ಯಾನ ಕೆಲಸ ವೂಡಲಿ, ಎಲ್ಲಿಗೆ ಕೋಗಲಿ ಯಾರನ್ನು ನೋಡಲಿ, ಗೊಣಗುಟ್ಟುತ್ತಿರೋದೇ. ಅಪ್ಪೋ ಅಲ್ಲ. ನಡುದಾರೀಲಿ ಇದ್ದಕ್ಕಿದ್ದ ಹಾಗೆ ಅವರನ್ನು ಇವರನ್ನು ಎಲ್ಲಾರನ್ನೂ ಕರೆಯೋದು, ಅವರೆದುರಿಗೆ ಸುಮೃನೆ ಗೊಣಗುಟ್ಟೋದು ಏನೂ ಸಿಗದಿದ್ದರೆ—‘ಅಲ್ಲಿ ನೋಡಿ! ಆಕಾಶಪೆಲ್ಲಾ ಹೀಗೆ ನೀಲಿಯಾಗಿಬಿಟ್ಟರೆ ಬದುಕೋ ಬಗೆ ಹೇಗೆ?’ ಎಂಜೋದು, ಹೀಗೆ ಗೊಣಗುಟ್ಟುತ್ತಾ ಇರುವಾಗ ಒಂದು ದಿನ ಸಾಯನ ಮಂತ್ರ, ಜೋಡಿ ಕುದುರೆ ಸಾರಾಪ್ತಿನಲ್ಲಿ ಆ ಬೀದಿಯಲ್ಲಿ ಹೊರಟಿ. ಇದು ನಮ್ಮ ಗೋವಿಂದರಾಯರ ಕೆಣ್ಣಿಗೆ ಬಿತ್ತು. ಇನರಿ ಗೆಲ್ಲಾಹೀಗೆ ದುಡ್ಡ ಸುರಿದರೆ ದೇಶ ಖದ್ದಾರ ಆಗೋದು, ತಾನೇ ಹೇಗೆ! ಹೇಳೋರಿಲ್ಲ, ಕೇಳೋರಿಲ್ಲ. ಗೊವಾಲಪ್ಪನ ಮನುವೆ! ಧೋರಿಗಂತಾ ಯಾರಾ ದರೂ ಬಂದು ಬಾಯಿ ಬಡಿಯೇಹಾಗೆ ವಾತನಾಡಿದರೆ ಸಾಕಾ. ಅವರ ಸವಾನವೇ ಇಲ್ಲ. ಅವರಿಗೇನು ಬೇಕಾದರೂ ಕೊಟ್ಟಬಿ ಜೋಡೇ! ಹೀಗೆ ಗಾಡಿಲಿ ಕೂತು ಸುಖವಾಗಿ ತಿರುಗೋ ಕೆಲಸ ನಾವೂಡಲಾರನೇ! ನಿರಾಪಕೆಲಿಲ್ಲದ ಮಂತ್ರ ಕೆಲವು?

ವೂರನೆಯ ದಿನ ಬೆಳಗೆ, ಅರವು ನೇಯಿಂದ ಗೋವಿಂದರಾಯ ರಿಗೆ ಬ್ರಿತನೆ ಬಂತು. ರಾಯರಿಗೆ ಪರನೂನಂದ ‘ನಮ್ಮೆಚ ಮಾನ್ಯ ಅರಮನೆಗೆ ಹೋಗಿದ್ದಾರೆ ಎನ್ನೋಪ್ಪು! ಧೋರೆಗಳು ಹೇಳ ಕಳಿಸಿದ್ದರು.’ ಎಂದು ರಾಯರ ಪತ್ತಿ ಉರೆಲ್ಲ ಸಾರಬಟ್ಟು ಒಂದಳ್ಳು.

ಗೋವಿಂದರಾಯರು ಅರಮನೆಗೆ ಹೋದ ಕೂಡಲೇ ಧೋರೆಗಳ ದಶನವಾಯಿತು. ರಾಯರು ಧೋರೆಗಳ ಮುಂಬಾ ನೋಡಿದರು. ಎದೆ ‘ಥಂ’ ಎಂತು. ಕೈಕಾಲು ಬದ್ದು ಹೋಯಿತು. ಇವರು ಒಂದಿನ ದಿನ ‘ಲೆಕ್ಚರ್’ (Lecture) ಹೊಡಿತಿದ್ದಾಗ, ಎದುರಿಗೆ ಒಟ್ಟು ಗೋಸಾಯಿ ನಿಂತಿದ್ದು. ಅವನ ಮುಖಕ್ಕೂ ಧೋರೆಗಳ ಮುಖಕ್ಕೂ ಹೋಲಿಕೆ ಕಂಡುಬಂತು. ಗೋವಿಂದರಾಯರ ಕುಟೀ, ಗಂಟ್ಲ್ ಎಲ್ಲ ಒಣಗಿಸೋಯ್ಯುತ್ತು. ‘ಮಹಾರಾಜ’ ಎನ್ನೋಡು ಮಹಾ ಕವ್ಯನಾಯಿತು.

“ಎನ್ನೂ ಭಯ ಪಡಬೇದಿ. ನಾನೇನು ಹುಲಿಯಲ್ಲ!”

ಗೋವಿಂದರಾಯರಿಗೋ ಎಲ್ಲ ತಪ್ಪಾಯ್ಯು ಮಹಾರಾಜ ಎಂದು ಮಾಗುಹಿಡಿದುಕೊಂಡು ಕ್ಷಣಿಗೆ ಹೊಡಿದುಕೊಂಡು ಗಣೇಶ ನಿಗೆ ನಮಸ್ಕಾರ ಮಾಡುವಹಾಗೆ ಮಾಡಿ ಕಾಲಿಗೆ ಬುದ್ಧಿ ಹೇಳಬೇಕೆಂಬುದೇ ತೋರಿತು. ಅದರೆ ಅದಕ್ಕೆ ಸಮಯ ಸರಿಯಾಗಿರಲಿಲ್ಲ. ಏನು ಹೇಳಬೇಕೋ ತಳಿಯಲ್ಲ. ಅಸ್ಟು ಹೋತ್ತಿಗೆ ಅರಮನೆ ಮುಂದೆ ‘ನಾಲಗ’ ಹೇಳಿತು.

“ಅದೇನೋ ಸ್ವಲ್ಪ ವಿಚಾರಿಸಿ?”

ನೆಮ್ಮು— ರಾಯಿರಿಗೆ ಸ್ವಲ್ಪ ಉಸಿರಾಡೋ ಹಾಗಾಯಿತು. ಆಚೆ ಹೊಗಿ ವಿಚಾರಣೆ ಕೊಂಡು ಬಂದರು.

“ಮಹಾರಾಜ, ಮಧುವೇ.”

“ಯಾರದು?”

“ಕೇಳಲಿಲ್ಲ ಮಹಾಸ್ವಾಮಿ. ತಿಳದುಬರುತ್ತೇನೆ.”

ಹೊಗಿ ಬಂದದ್ವಾಯಿತು. “ವರ್ತಕ ನಾಗವರ್ಣನ ಮಗಳ ಗಂತೆ.”

“ಯಾರಿಗೆ ಕೊಟ್ಟು?”

“ಗೊತ್ತಿಲ್ಲ ವಿಚಾರಿಸಲಿಲ್ಲ—ಮಹಾಸ್ವಾಮಿ.”

ಮತ್ತೆ ಹೊಗಿ ವಿಚಾರಣಿಕೊಂಡು ಬಂದು, “ವರ್ತಕ ಸುಭೂತರ್ಣನ ನಾಗನಿಗಂತೆ—ಮಹಾಸ್ವಾಮಿ”

“ಎಲ್ಲಿ”

“ತಿಳಿಯದು, ಮಹಾಸ್ವಾಮಿ.”

ಪುನಃ ಆಚೆ ಹೊಗಿ ವಿಚಾರಿಸಬೇಕಾಗಿ ಬಂತು. ಅಲ್ಲಿಂದ ಒಳಕ್ಕೆ ಬಂದು, ರಾಯರು, ‘ದೊಡ್ಡ ಚೌಕದಲ್ಲಿರುವ ನಾಗವರ್ಣನ ಮನೆಯಲ್ಲಿ ಮಹಾಸ್ವಾಮಿ.’ ಎಂದರು.

“ಹೆಚ್ಚು ವಿಚಾರಿಗಳು?”

“ನಾನು ವಿಚಾರಿಸಲಿಲ್ಲ ಮಹಾಸ್ವಾಮಿ. ಪುನಃ ಹೊಗಿ ಕೇಳಿ ಕೊಂಡು ಬರುತ್ತೇನೆ, ಅವುಣಿ ಕೊಡಬೇಕು.”

“ಬೇಡ, ಹೀಗೆ ಬಸ್ತಿ.”

ಗೋವಿಂದರಾಯರಿಗೆ ಧೋರೆಗಳು ಅಲ್ಲಿದ್ದ ಬಂದು ಉನನವನೆ ಲಂಕೆರಿಸುವಂತೆ ಹೇಳಿದರು. ಅಷ್ಟು ಹೊತ್ತಿಗೆ ಸಾಯಿನಮಂತಿಗಳು ಸವಾರಿ ಅಲ್ಲಿಗೆ ಬಂತು. ಮಂತಿಗಳು ಬಂದೊಡಸೆಯೇ ಧೋರೆಗಳಿಗೆ ನಮಸ್ತಿರಿಸಿದರು. ಧೋರೆಗಳು ಅದನ್ನೂ ಇದನ್ನೂ ಕೇಳುತ್ತಾ, “ಆಜೆ ಗಢಲದ ವಿಚಾರ ಸ್ವಲ್ಪ ತಿಳಿದುಕೊಂಡು ಬಸ್ತಿ ಎಂದರು.

“ಆಗಬಹುದು, ಮಹಾಸ್ವಾಮಿ”

ಮಂತಿಗಳು ಹೊರಟಿರು; ಹದಿನ್ನೆಡು ನಿಮಿಷಗಳಾದ ನೇರೆಲ್ಲೆ, ಹಿಂತಿರುಗಿ ಬಂದು ‘ವರ್ತಕ ನಾಗವರ್ದುನ ಪುಗಳಿಗೆ ನುದುವೆ— ಎಂದರು.

“ಎಲ್ಲಿ?”

“ನಾಗವರ್ದುನ ಮನೆಯಲ್ಲಿ, ಮಹಾಸ್ವಾಮಿ”

“ಯಾರಿಗೆ ಕೊಟ್ಟು?”

“ವರ್ತಕ ಸುಭೂವರ್ದುನ ಮಗ ಕೃಷ್ಣವರ್ದುಸಿಗೆ, ಮಹಾಸ್ವಾಮಿ.”

“ಲಗ್ಗುವೆನ್ನುಹೊತ್ತಿಗೆ?”

“ಸುವರ್ಣಾರು ಹನ್ನೆರಡಿಕ್ಕಿಳ್ಟಿದ್ದಾರಂತೆ.....ತುಲಾಲಗ್ಗುದಲ್ಲಿ.”


“ಹೆಚ್ಚು ವಿಚಾರಗಳು? ”

“ನರಸಿಗೆ ಮಾವನು ಹತ್ತುಸಾವಿರ ವರಹಗಳನ್ನು ಕೊಡುತ್ತಾ ನುತೆ. ಶನ್ಯೆಗೆ ಸುಭೂವರ್ದುನು ಹತ್ತುಸಾವಿರ ಬೆಲೆಬಾಳುವ ಬಡವೆನ ಖನ್ನು ಹಾಕುತ್ತಾನುಂತೆ, ಮಹಾಸ್ವಾಮಿ”

“ఎంగె కూడి ”

రాజరు గోవిందరాయర కడిగే, తిరుగి “ఇదే సినగూ పుంత్రిగూ ఇరువ వృత్తాన్.. ఇంకహ సణ్ణి సణ్ణి విచారిగల్లి, సనగీ బేకాద అంతగళగే ఇష్ట తొందరేయాదరే, ఇన్న రాజ్య విచార తమింధవామాలే నింతరే, రాజ్యభారతమే హేగా గబేకు! ఇన్న పేరూదరూ గోణగుట్టువుదన్న బిడు.” ఎందు హేలి, రాయరన్న మనిగే కోట్టు కళుహిసిదరు.

అందినిందాఱిగే గోవిందరాయను బీధిచీధియల్లి చోక చౌకదల్లి ఉపన్యాసగళన్న కోడువుదన్న బిట్టును. ఆదాగణ్ణ యారాదరణ మనిగే హేదరే ఆవత్తు, నసగదేను వేంకు బేండి దితెల్లు! ఆష్ట తిల్లేలిల్లనే! ఎల్లా నన్న దురద్దష్ట. ఎల్లీ ఇల్లద వేగంకు ననగే ఆవత్తే! ఖరబేకే! ” ఎందు గోణగుట్టు త్తిద్ద.



## సిద్ధనబిషప.

తిమ్మ—“సిద్ధేనంతంనే నేడోడ్డో.”

రథు—“ఎనెళ్లో—”

తిమ్మ—“అటలే—బస్ట అత్త గాదినాదూరు ఎందు ఆకత్తెతంకి !

ఆరు—“ఎనెళ్లో—ఎగిరెళోదో—బస్ట—”

సిద్ధ—“నన్న బస్టనిగేందు ఎజ్జీ ఆంతోని ! వేస్తే సంతోషగ—పొన్నారుమెళ్లు. సీరాశాయా? ఇర్లు దిడ్లే, అదర మేగి సందు నుఱు రణపాయిద్దుని.”

సిద్ధ బసవన్న జెన్నాగి సాకిద్ద. అవసర్లు ఎత్తిద్దద్దు ఒండే జీకిత. ఒక్కలకునవేలాల్ అదరల్లే నడిసుత్తిద్ద. అదర పైకి ఇవనిగి బసవన మేలే పూర్ణ. ఆ లూరు సుత్త ముత్త, ఇన్నెల్లే అంధాద్దే ఇల్ల. కేలవరు అందరు—అదు సిద్ధన క్షేగుణ ఆంత; మత్తె కేలవరు—హేఠిరజాతినే అంధాద్దు; ఇన్న కేలవరు అవను జెన్నాగి సాకుత్తానే, అదక్కే కాగిరేదు; తనగే హిట్టీల్లదే ఇద్దరు అవక్కే మేదలు ముల్లు మురుళి కాకుత్తానే.— హీగే, ఒబ్బెచ్చురు అవరిగి కేఱిచిదయాగి హీళుత్తిద్దరు. ఆదరే ఎల్లరు బసవన సమాన ఎత్తే ఇల్ల అన్నత్తిద్దరే ఏనక దేరేయిల్ల.

ಹೀಗಿದ್ದಾಗ, ಸಿದ್ದ ಅದರ ಮೇಲೆ ನಿರು ರಬಾಯಿ ಇಟ್ಟಿದ್ದ ಹೆಚ್ಚೇ? ಇವುಕ್ಕೆ ಬಂದವೇಲೆ ತಿಮ್ಮ ಸುಮ್ಮನಿರೇಕೀ ಕಾಗುತ್ತೇ? ಅವನಿ ನಿರ್ಬಂಧ. ಸರ. ನಾಲ್ಕುರು ಜನ ಸೇರಿದರು. ಆಗಲೇ ಬಸವನ್ನು ತರಿಸಿ ಗಾಡಿಗಳಿಗೆ ಕಟ್ಟೊಂದಕ್ಕೆ ಸಿದ್ಧರ ವಾಯಿತು. ಬೋರ ಬಸವನ್ನು ಹಿಡಿದುಕೊಂಡು ಬಂದ. ಅವು ಹೊತ್ತಿಗೆ ಉರಲೆಲ್ಲಾ ಇದು ಪ್ರಕಾರಾಯಿತು ಎಲ್ಲಿಯೋರಲ್ಲ ಅವವರ ಕೆಲಸ ಬಿಟ್ಟು ನೋಡೊಂದಕ್ಕೆ ಒಂದುಬಿಟ್ಟರು. ಹತ್ತು ಗಾಡಿ ಸೇರಿಸಿದರು; ಜೆನಾಗಿ ಬಿಗಿದುಕಟ್ಟಿ ಬಸವನ್ನು ಅದಕ್ಕೆ ಕಟ್ಟಿದರು. ಗೌಡ ಕುಂಜಪ್ಪ ಬಂದು ಎದುರಿಗೆ ಸಿಂತುಕೊಂಡು ದುಪಟೀನ ಎಡಭಂಜದವೇಲೆ ಎಗು ಹಾಕಿಕೊಂಡು ಆಗಾಗ, ಲೇಟ್-ಪ್ರ-ಸುಮ್ಮನೀಯರೇಂದ್ರಿ ಎಂದು ಉಸ್ತ್ರಪ್ರತಗೋತ್ತ ಸಿಂತಿದ್ದು. ಎಲ್ಲಾ ಸಿದ್ದವಾದವೇಲೆ ಸಿದ್ದ ಬಾರುಕೋಲು ತೆಗೆದುಕೊಂಡು ಬಂದು ಮುಂದೆ ಸಿತ್ತ ಎಲ್ಲಾರೂ ಉ-ಬಿಡಿ,ಬಿಡಿ ಎಂದರು. ಸಿದ್ದ,ಲೇಟ್-ಎಂದು ಬಾರುಕೋಲಿಸಿಂದ ಬಸವನ ಬೆನ್ನು ಮೇಲ್ಹಣಂದು ಬಿಟ್ಟು. ಒಳ್ಳೇ ಮಾಲೀನ ಮಾಡಿದಿಟ್ಟು ಕುದರೆ ಬೆಸ್ಸಿದ್ದ ಹಾಗಿದ್ದ ದರ ಮೇಲೆ ಬಂದು ಗೀರು ಬಿತ್ತು. ಬಸವ, ಖ್ಯಾ, ಎಂದು ಸುಮ್ಮನೆ ನಿಂತಿತು. ಇನ್ನೊಂದು ಬಿಟ್ಟು; ಬಸವ ಕದಲಲಿಲ್ಲ. ಮತ್ತೊಂದು ಬಿಟ್ಟು ಮುಂದಕ್ಕೆ ಬಂದು ಹೆಚ್ಚಿಕೊಡ ಇಡಲಿಲ್ಲ. ಕೊಂಬನ್ನು ಬಗ್ಗಿಸಿ ದುರದುರ ನಿಂತುಬಿಟ್ಟಿತು. ಎಲ್ಲಾರೂ ಗೈಡಿಚ್ಚೊಂದು ನಕ್ಕಿಬಿಟ್ಟರು. ಸಿದ್ದ ಬಾರುಕೋಲಿನಿಂದ ಜನಾಗಿ ಬಾರಿಸಿ ಬಿಟ್ಟು. ಮೈಯಲ್ಲಾಗಾಯವಾಯಿತು; ಆದರೂ ಬಸವ ಆಡ್ಡಾಡಲಿಂ.

ತಿಮ್ಮನಿಗೆ ನಿರು ರಬಾಯಿಂಬಂತು. ಸಿದ್ದ ಬಸವನ್ನು ಬೈಯುತ್ತ ಮನೆಗೆ ಬಂದ ಬೋರ ಬಸವನ್ನು ತಂದು ಕಡ್ಡಿಗೇಲಿ

ಕಟ್ಟಿ ಅದರ ಮುಂದೆ ಒಬ್ಬ ಪ್ರತಿ ಹುಲ್ಲುಕೊಕಿ ಹೊೇದ. ಸಾಮಂ ಕಾಲವಾಯಿತು. ದೀಪ ಹಚ್ಚೆಂದ್ದೀಹೊತ್ತಿಗೆ ದನಕರು ಎಲ್ಲಾ ಬಂತು ಅದನ್ನೆಲ್ಲಾ ಕಟ್ಟಿ ಉಂಟ ಆದನೇೇಲೆ ಆ ಕೊಟ್ಟಿಗೇೇ ಬಂದು ಮಲಗಿದ.

ರತ್ನ ಬಹಳ ಹೊತ್ತುದರೂ ನಿದ್ದೆ ಬರಲ್ಲ. ಸೂರು ವರಹ ಹೊೇದದ್ದು, ಹಾಗೇ ಯೊಂಜಸೆನಾಡುತ್ತಾ ಮಲಗಿದ್ದ. ಬಲಗಡೆ ನೇೇೇ „ಸರಸರ” ಎಂದ ಹಾಗಾಯಿತು. ತಿರುಗಿ ನೇೇಂದಿದ ಕರೀ ಎತ್ತು, ಬಸವನ ಮೈ ಎಲ್ಲಾ ನಾಕುತ್ತಿತ್ತು. ಕಣ್ಣಿನಲ್ಲಿ ನೀರು ಸೇರಿಸುತ್ತಾ. ಆಗಾಗ ಬಸವನ ಕತ್ತನ್ನಾಲಿಗೆಯಂದ ಸವರು ತ್ತಿತ್ತು. ಸೊಂದುತ್ತಾ ಹಾಗೆಯೇ ಕಣ್ಣ ಮುಚ್ಚಿದ. ಯಾರೇೇ ಮೆಲ್ಲನೆ ಮಾತನಾಡಿದ ಹಾಗ ತೋರುತ್ತಾ.

“ಅಶ್ಲೋಬಸೆನ—ಹೀಗೆ ಮಾಡೇಂದೇನೇಂ? ”

“ನಂದೇನಿ ತಪ್ಪಿಲ್ಲ. ಅಲ್ಲ, ಹಾಗೆ ಬಾರುಗೇಂಳಿನಿಂದ ಹೊಡೆ ದರೆ ಹೊಗಾಗುತ್ತು—ಹಾಗೆ ಹೊಡಿದ, ನಾನೇನು ಮಾಡಲಿ? ”

“ಹೆಡೆದರೇನೇಂ? ನಿನಗೆ ನೇೇವಾಗುತ್ತು ಎಂಬೇಂದು ಗೊತ್ತಿದ್ದರೆ ಯಜಮಾನ ಹೊಡಿತಾನೇ ಶರಲ್ಲ. ”

“ಅದಕ್ಕು ಬಿಡ್ಡು ಕರ್ತಿಸಬ್ಬೇಕು ಎಂದು ಈಕೆಲಸಮಾಡಿದೆ. ”

“ಅನ್ಯಾಯ.—ಷಷ್ಟುದಿನ ಸಾಕಿದ್ದ ಕ್ಕಿಂಬಂದೇಂಟು ಹಾಕಿದರೇನು

‘ನನ್ನೊಬ್ಬಂಂನ್ನೇ ಅಭಿ, ಎಲ್ಲಾ ರಸಕ್ಕು ಎಲ್ಲಾರೂ ಹೀಗೇ ಹೊಡಿತಾರೆ ಇದ್ದಿದ್ದರಲ್ಲಿ ನನ್ನ ಮೇಲೇ ಸ್ವಲ್ಪವಂತಿ; ಅಷ್ಟು

ಹೊಡಿಯೋದಿಲ್ಲ. ಇದನ್ನು ಬಿಡಿಸಿ ಬಿಡಬೇಕು. ಎವ್ವ ಗೋಳಿ  
ಪ್ಪರೂ, ನಮ್ಮ ಕಷ್ಟ ಅವರಿಗೆ ತಿಳಿಯೋದಿಲ್ಲ. ಅದಕ್ಕೇ ಈ  
ಉಪಾಯವಾದಿದೆ.”

“ನೀನೇನೇಕೋ ಮಾಡಿದೆ. ಯಂಜವಾನನಿಗೆ ಇದು ತಿಳಿಯೋದು  
ಹೇಗೆ?”

“ಇರಲಿ. ಇನ್ನೊಂದು ಸಲ ಜೂಜು ಕಟ್ಟಲಿ, ಹತ್ತು ಇವತ್ತು ಗಾಳಿ ಎಳೆದುಹಾಕುತ್ತೇನೆ. ಕೊಡಿದರೆ ನನಗೆ ಸೋವಾ  
ಗುತ್ತೆ ನಾನೆಳಿಯೋದೇಯಿಲ್ಲ.”

“ಇಷ್ಟೇಕೆ, ಬೆಳಗೆ ಯಂಜವಾನನೇ ಬರುತ್ತಾನೆ. ಸೆವಲೆಕೇಕೆ  
ಮೈನೆಂದೇಡಿ ಅವನೇ ಪಶ್ಚತ್ತಾಪ ಪಡುತ್ತಾನೆ. ಆದರೆ ಹೇಠಿನ  
ನಿರು ರಣವಾಯಿ ಅವನಿಗೆ ಒರ್ಕೋಹಾಗೆ ಮಾಡಬೇಕು.”

“ಅದಕ್ಕೇನು, ಈ ಸಲ ಇನ್ನಿರು .. ‘ಬಾಬೆ’ ಇಡಲಿ”

“ಬೆಳಗೆ ಕೇಳಿಕೂಗೇಕೋಹೆತ್ತಿಗೆ ಬೋರನು ಕಣ್ಣಿಬಿಟ್ಟ  
ಎದ್ದು ಹುಲ್ಲು ಬಾಚಿಕೆಂಡು ಬಂದು, ಎಲಾಲ್ ಪಶುಗಳ ಮುಂದೇನಿಂ  
ಹಾಕಿದ ಮೂಲೀಲ ಕಟ್ಟಿದ್ದ ಹಸು ಬೆನ್ನಿನ ಮೇಲೆ ಕೈಯಾಡಿಸಿ,  
ಆಚೆ ಹೊರಟೆ ಕಾಲು ಆಚೆಗೆ ಇಡೋದರೆಳಿಳಗಾಗಿ, ಬಾಗಿಲಿನ  
ಹತ್ತಿರ ಕಟ್ಟಿದ ಕರು. ಕಾಲನ್ನು ನಾಕಿತು. ಬೋರ ಬೆಳ್ಳಿ ಬಿದು  
ನೆಂದೇಡಿ, „ಅಲೆ-ಲೆ-ಬಾ” ಎನ್ನಿತ್ತೆ. ಇನ್ನಿ ಸ್ವಲ್ಪ ಒಳಕ್ಕೆ ಕಟ್ಟಿ  
ಬಿಟ್ಟುಹೇಠಿದ.

ಎಂಗಂಟೆ ಸಮಯ. ಹಿಮ ಬಿಡ್ಡಿದ್ದುಇನ್ನಿ ಪೂರ್ತಿಯಾಗಿ  
ಇಂಗಿರಲಿಲ್ಲ. ಸಿದ್ದ ಕಂಬಳಿ ಹೆಚ್ಚುಕೊಂಡು ಬಾಗಲಲ್ಲಿ ನಿಂತಿದ್ದ.  
ಅಮರಿಗೆ ಬೋರ, ‘ನನಗೇನೇಕೋ ಅಂಗ ಕೇಳಿತು - ಅದೇಗಿರೋದೇಕೋ -’

ಸಿದ್ದ—‘‘ಬಿಡ್ಲೀ, ಎಲ್ಲಾ ಪರಮ ಉಂಟೂ ಒನ್ನು ಮಾತಾಡೋದು ಅಂದರೇನಂತೆನಿ!”

ಬೀಂರ—‘‘ಅದೆಂಗಿರೋದೋ ಏನೋ, ಈ ಸಾತ್ರ ಕಟ್ಟಿಳ್ಳೀ ಡೋತಂಕ ನುಗೇನೋ ಅಂಗಂಗೇ.”

ಸಿದ್ದ—‘‘ಅದೇನ್ನ ತೆಯೋ ಏನೋ ಕಾಣೋ—”

ಮಧ್ಯಾನ್ನ ಒಂದು ಗಂಟೆ ಹೊತ್ತಿಗೆ ಉರ ಹೊರಗೆ ಎಲ್ಲಾ ಸೇರೋ ಪದ್ದತಿ. ಅವತ್ತೂ ಸೇರಿದರು ಒಬ್ಬೆಬ್ಬರೂ ಏಲೆ ಅಡಿಕೆ ಅಗಿಯುತ್ತಾ ಮಾತಾಡಲು ಮೊದಲು ಮಾಡಿದರು.

ತಿಮ್ಮ—‘‘ಅಭ್ಯರ್ಥೀ ಒನ್ನು ಒಳ್ಳೆ ಸೈಕೆಟ್ಟು?”

ಆರ—‘‘ನು ಕವಿತ್ಯಾ ಅಂತೇರ ಅದೇನೋ ಅಂಗಾಗ್ನಿ ದಿತು.

ತಿಮ್ಮ—‘‘ಇಲ್ಲವು! ಬಿಡ ಅತ್ಯಾಗೆ-ಎನ್ನಹಾ, ಅತ್ಯಾಗಾದಿ ಏಂದಾಕೋಕೆ ಸಾರಾನ್ಯಾವಾ, ಏನ್ನರುಮಣ್ಣಿ?”

ರಾಮ—‘‘ಬಿಡ್ಲೀ? ಎತ್ತಾಗಿನಮಾತು—ಅತ್ಯಾ ಇಲ್ಲ ಇಸ್ತತ್ತಿ ಯಿಲ್ಲ—ಸೋಜಿಗಾವ ಸಿದ್ದನಮಾತು ಬಿಡಂದರೆ.”

ತಿಮ್ಮ—‘‘ಇಲ್ಲೋ ಅವನಲ್ಲ— ಏನ್ನಿದ್ದಪ್ಪ”

ಸಿದ್ದ—‘‘ಮಾತ್ರ್ಯಕೆಲ್ಲ— ಏನೋ ಅಂಗಾಯ್ತು ಈಗಲ್ಲ ಒಂದು ಸೈ ಅಂತೆನಿ’’

ರಾಮ—‘‘ಎರ್ಡುಪ್ಪ, ಭೀಮ-ಇಗಲ್ಲಸೈ ಎಚೆರ್ಡಾಕ್ಕಿಲ್ಲ, ಇನ್ನೂರಳ್ಳ ಮುನ್ನಿರು ಮಹಿಬಿಡ್ಲೀನಿ— ಬಿಡ್ಲೀ”

ಆರ—‘‘ಕಟ್ಟಿ ಬಿಡ್ಲೀ—ಅದೆಂಗಾಗ್ನಿತೋ ನೋಡೇಬಿಡೋಣ ಒನ್ನು ತೆಗೆದು ಹಾಕೋಡೋ.”

ತಿನ್ಯ — “ಹೀಗದು ಹಾಕೆಡಾ? — ಮುಂದೆ ಜೊಳಿದ  
ಕಡ್ಡ ಹಾಕಿದರೆ ಒಂದು ಬಂಡಿಯಾವರಳ ಬೇಕುತ್ತೇತೆ. ಅತ್ಯ  
ಗಾಡಿ ಎಳಿದ್ದುಕಿಟಿಲ್ಲ — ನಾನ್ನೇಂಳಿದ್ದು ಕೆಡಿತ್ತಿನಿ”

ಬೋರ — (ಸಿದ್ದನಾಕಿವಯಲ್ಲಿ) “ಒತ್ತೀರಿನಮಯ-ಕಟ್ಟಿಟ್ಟರೆ  
ಒಂದು ಕ್ಯಾ—

ಸಿದ್ದ — “ಎಳಿದರೆ ಏನೆಷ್ಟು ದ್ವಿತೀಯ-ಅಡಡ ಒಂದು ಮಾತ್ರೇ  
ಅಂತೇನಿ,

ತಿನ್ಯ — “ಎಳಿದರೆ ನಾವೆಲ್ಲಾ ಸೇರಿ— ಮುನ್ನು ರಾದರೂ  
ಕೆಣಿಟ್ಟು ಬಿಡ್ಡೇವೇಳೋ.”

ಸಿದ್ದ — “ಇವತ್ತು ಬಸವನ ತಾಕತ್ತು ಬೈಲಿಗೆ ಬರ್ತೆತೆ.

ಹಿಂದಿನಿನ ವಾರ್ತಿದಂತೆ ಹತ್ತು ಗಾಡಿಗಳನ್ನು ಎಳಿದು  
ಕೊಂಡು ಒಂದು, ಒಂದರ ಹಿಂದೆ ಮತ್ತೆಂದಿಂದನ್ನು ಕಟ್ಟಿದರು  
ಮುಂದೆ ಹಾಕಿದ ಒಂಬೆತ್ತನ ಗಾಡಿಗೆ ಬಸವನ್ನು ಕಟ್ಟಿದರು ಎಲ್ಲಾ  
ಅಣಿಯಾವಿತ್ತು. ಬೋರ ಒಂದನ್ನು ಬೆಳ್ಳಿ ಹುರುಳಿ ಸೇರಿಸಿ, ಒಂದು  
ಡೊಗನ್ ತಂಡ ತಂಡು ಬಸವನಿಗೆ ತನ್ನಿಂದಿಟ್ಟು, ಜನ್ನು ಸವರಿದ.  
ಸಿದ್ದ, ಗಾಡಿಯಳಿಗೆ ಮೆಳ್ಳನೆ ಹತ್ತಿ, ಬಸವನ ಜನ್ನು ಮುಟ್ಟಿ,  
‘ಬಸ್ಪ-ನಡಿಯೋ’ ಎಂದು ಹಗ್ಗು ಶಿಂದ. ಬಸವ ಸ್ವಲ್ಪವೂ ತಂಚೆ  
ವಾಡದೆ ನಾಳಿಯೇಂದಿಕ್ಕೆ ನೊವಳು ವಾಡಿತ್ತು. ಒಂದೇ-ಕ್ರೆಕ್ರೆ  
ಎಂದು ಬಾರಮುಟ್ಟಿ, ಪ್ರೇರಿಸೇಲೆ ತಟ್ಟಿದ. ಓಡೆಂದಕ್ಕೆ ನೊದ  
ಲಾಯಿತ್ತು. ಆ ಉಂಗನ್ನೆತ್ತುಲ್ಲಿ ತಿರಿಕೊಂಡು ಹೊರಟ ಸ್ಥಳಕ್ಕೆ  
ಒಂದು ನಿಂತಿತ್ತು.

ಎಲ್ಲರಿಗೂ ಬಹಳ ಆಶ್ಚರ್ಯವಾಯಿತ್ತು. ಸಿದ್ದನಿಗೆ  
ಮುನ್ನು ರು ರುಪಾಯಿ ಬಂತು; ಬೋರನಿಗೆ ಒಂದು ಹೊಸ ದುಪಟೀ.

## ಅದ್ವಾನ್.

---

ನನ್ನ ಹೆಸರು ಗಾಗಿನಾರ. ನಾನು ಹುಟ್ಟಿದ್ದು ನೇಪಲ್ನ ಪಟ್ಟಣ. ನನ್ನ ತಂಡಿ ತಾಯಿಗಳು ಡೊಡ್ಡ ವಂಶಕ್ಕೆ ಸೇರಿದವರಾದರೂ. ನನ್ನ ತಂದಯ ಆಡಳಿತದಿಂದ ನವ್ಯಗಿಧ್ವನಿ ಸಂಪತ್ತಿಳಂಬ ವಾಸನಾಗುತ್ತಿಂತು. ನಮ್ಮಲ್ಲಿ ಆಸ್ತಿಯೆಂಬ್ಲೂ ದೊಡ್ಡವರು ಗನ ಪಾಲೇ. ನಾನಾ ದರೋ ಕಿರಿಯವ. ನಮ್ಮ ತಾಯಿ ಬದುಕಿರುವವರೆಗೂ ನನ್ನ ಮಾತೀ ವಾತು. ಆವಳಿಗೆ ನನ್ನ ಮೇಲಿದ್ದ ಸ್ತೋತ್ರಯು ಅಷ್ಟವ್ಯಾಪ್ತಿ. ಇದರಂದಲೇ ಕೊನೆಗೆ ನನಗೆ ಬಹಳ ಕೇಡಾಯಿತು. ಚಿಕ್ಕಮಂಗಳುದಾಗಿ ನಿಂದಲೂ ನನಗೆ ಸಂಗೀತವೆಂದರೆ ಪೂಣಿ. ನಮ್ಮ ತಾಯಿಯು ಕಾಲನಾಗುತ್ತಿಲೇ ನನ್ನ ಗತಿಯು ಅಳಿ ಹೇಯನಾಯಿತು. ನನ್ನ ಮುಂಗೊಽವ ಕೇಳುವರಾರು! ಬಡವನ ಕೊಽವ ದವಡಿಗೆ ಮೃತ್ಯು. ಮನೈಯಲ್ಲಿ ಕೊನೆಕೊನೆಗೆ ನನಗೆ ಸ್ಥಳವಿಳ್ಳಿದಂತಾಗಿ ನನ್ನ ತಡೆಯು ನನ್ನನ್ನ ಒಂದು ಮರ (Church) ಕ್ಕೆ ತಿಗೆದುಕೊಂಡುಹೊಗಿ ಬಿಡಬೇಕೆಂದು ನಿರ್ಧರಿಸಿದನು.

ನಮ್ಮ ಕಂದಿಗಳ ನನಗಳ ಅವ್ಯಾನ್. ಇದಕ್ಕೂ ರಾರಣ ಆತನ ಜಬು ರುಡಸ್ತು. ಯಾವಾಗಲೂ ಸೇನಾ ಧಿವತಿ ಇದ್ದಾರಾಗೆಯೇ ಇರೋಣ. ಒಳ್ಳೆ ವಾತಾಡಲಿ ಆಧನಾ ಈಟಿ ವಾತಾಡಲಿ ಒಂದೇ ಧ್ವನಿ. ಆತ ನನ್ನ ಕಂದರೆ ನನಗೆ ಈದರಿಕೆ ಹೆಚ್ಚಾಗಿತ್ತೇ ವಿನಹ ಸ್ತೋತ್ರಯಷ್ಟಿರ ಲಿಲ್ಲ. ಅಲ್ಲದೆ ಮನಸ್ಸಿನಲ್ಲಿ ನನ್ನ ಅಳ್ಳಾನಿಗಾಗಿ, ಎಲ್ಲರನ್ನೂ, ನನ್ನನ್ನ ಮೂಲಿಗೆ ಒತ್ತು ಕೂಡಿಸಿ ಬಿಟ್ಟನ್ನಾಲ್ಲ, ಎಂಬುವ ರೋಣ ಬೇರೆ

ನನ್ನೆನ್ನ ಬಾಧಿಸುತ್ತಿತ್ತು. ಇದಕ್ಕೆ ತಕ್ಕ ಹಳಗೇ ನನ್ನ ಚಿಕ್ಕಪ್ಪನು ಸನ್ಯಾಸವನ್ನ ಸ್ವೀಕರಿಸಿದ್ದು. ಅತನ ಕೃತೆಳಿಗೆ ನನ್ನನ್ನ ಹಾಕಿ ಬಟ್ಟರು.

ಸನ್ಯಾಸಿ (Monks) ಗಳ ಪಾಡೇನೇದು ಹೇಳಲಿ. ಪ್ರಪಂಚದಲ್ಲಿನ ಮನೋಹರನಾದ ವಶ್ತುಗಳಿಗ್ಗಾವನ್ನೂ ಬಿಟ್ಟಿ, ಒಂದು ಕತ್ತಲಗವಿಯಲ್ಲಿ ಶಾತು, ತಮ್ಮನ್ಯೆಗಿನ್ನು ತೊಂದರೆ ಕೊಟ್ಟರೆ ಅಷ್ಟು, ವೋಹ್ಯೆ ತಮಗೆ ಸಿಗುತ್ತೊಂಬ ಮತದಿಂದ ತನ್ನ ಕೈಗಾದ ಮಟ್ಟಿ, ಗೂ ತೊಂದರೆ ಕೊಂಜಾವುವರಲ್ಲೇ ಆಶಕ್ತರಾಗಿರುವುದನ್ನು ನೋಡಿ ನನ್ನ ಮನಸ್ಸು ಕೆಷ್ಟಿತ್ತು. ಇನ್ನು ಚಿಕ್ಕವರುಸ್ವನಲ್ಲೇ ಈ ಕೂಪದಲ್ಲಿ ನನ್ನನ್ನ ನನ್ನ ತಂದೆಯು ತಿಳಿದ್ದರಿಂದ ಕೆಲವು ದಷ್ಟಗಳಲ್ಲಿಯೇ ನಾನು ನಾಷಿಕನಾಡಿ; ಯಾರನ್ನು ಕಂಡರೂ ದ್ವೇಷವೇ. ನನ್ನನ್ನೇ ನಾನು ದ್ವೇಷಿಸುತ್ತಿದ್ದೆ. ಸೀತಿಮಯವೆಂದು ಸಾರಿರು ವುದನ್ನೇ ತಾಂ ಬಿಟ್ಟು, ಎಲ್ಲಿಲ್ಲಿ ನೋಡಿವಾಗೂ ನನ್ನ ಕಲ್ಲಿಗೆ ದ್ವೇಷಂ ಸೂರ್ಯಿಗಳೇ ಶಾಣಿಬರತ್ತಿದ್ದವು.

ಆದಾಗ್ಯಾ ಇಲ್ಲಿ ಒಂದು ಅಕ್ಕತ್ತನಾದ ನಾದ ಕಾರ್ಯದಲ್ಲಿ ಆಸಕ್ತನಾಗಿದ್ದೆ. ಇಲ್ಲಿವ್ಯ ಸನ್ಯಾಸಿಗಳ ಪ್ರೇಕ್ಷಿ ಬಬ್ರಾತನು ಒಳಿಬ್ಬಳಿಯ ಛಿಕ್ಕಗಳನ್ನು ಬರೆಸುತ್ತುಲೂ, ಅನ್ವೇಗಳಿಗೆ ಬಣ್ಣ ಹಾಕುವುದರಲ್ಲಿ ಬಹಳ ಜತ್ತರಾಗಿದ್ದು. ಅತನೇಂದನೇ ಕೆಲವು ಕಾಲ ಓಡಾಡುತ್ತಾ, ನನೆಗೂ ಅದರ ವಿಚಾರ ಸ್ವಲ್ಪವರಟ್ಟಿಗೆ ತಿಳಿದಂತಾಯಿತು. ಇದೊಂದು ವಿಚಾರಣೆಯಲ್ಲಿ, ಏಕ್ಕಿದುದೆಲ್ಲಾ, ನನ್ನ ಜೀವನಾನದಲ್ಲಿ ಒಂದು ದೊಡ್ಡ ಕಗ್ಗತ್ತಲೆ. ಹೀಗಿರಲು ಒಂದುದಿನ ನೇರಲ್ಲಿ ಪಷ್ಟುಣಿದೊಳಗೆ ಕೆಲಸವನ್ನು ವಾಡುವುದಕ್ಕಾಗಿ ಇಬ್ಬರನ್ನು ಕಳಿಸಿಕೊಡಬೇಕಾಗಿ

ಬಂತು. ನನ್ನ ಚಿಕ್ಕಪ್ಪನು ನನ್ನನ್ನು ಮತ್ತೊಬ್ಬಿ ಸನ್ಯಾಸಿ (Monk) ಇಬ್ಬರನ್ನು ಕಳಿಸಿಕೊಟ್ಟುನು. ಹದಿನಾರು ವರ್ಷದವರೆಗೂ ಕಗ್ಗತ್ತಲ ಯಾಲ್ಲಿದ್ದ ನನಗೆ ಈಗ ಸಮರ್ಪರಶ್ಚಯು ಬಿದ್ದಂತಾಯಿತು. ನಮ್ಮ ಮಂವನ್ನು ಬಿಟ್ಟು ಶಾಲುಗಾಟಿಯೋಕಾಗಿ ನನ್ನ ಬುದ್ಧಿಯು ಬದಲಾಯಿಸಿತು. ಪುನಃ ಮುಂದೊಳಕ್ಕು ಬರಕುಡುವಂದು ಸಿಧರವಾಡಿ ಕೊಂಡೆ. ನನ್ನ ಜೊತೆಯಲ್ಲಿದ್ದ ಸನ್ಯಾಸಿಯು ವ್ಯಾಪಾರವೂಡಲು ಒಂದು ಅಂಗಡಿ ಬಳಿನಿತಾಗ, ನಾನು ಸಕ್ಕರಲ್ಲಿದ್ದ ಒಂದು ಸಂದರ್ಭಲ್ಲಿ ದೂರ ಶಾಲೆಗೆ ಬುದ್ಧಿಹೇಳಿದೆ.

ಸುಮಾರು ಹೆದಿನ್ನೆಡು ನಿವಿಷಗಳವರೆಗೆ ಓಡಿರಬಹುದು. ಹೀಂತ ರುಗಿ ಸೋಡಿದೆ. ನನ್ನನ್ನು ಯಾರೂ ಹಿಂಬಾಲಿಸಿರಲ್ಲಿ, ಅಲ್ಲೇ ಸ್ವಲ್ಪ ಹೊತ್ತು ನಿಂತು ಯೊಚನೆಮಾಡಿದೆ. ನಮ್ಮ ಮನೆಗುರು ಸಿಗೇಲಿಹಾಗಿಲ್ಲ, ನಾನು ಬಿಟ್ಟು ಹೆದಿನಾರು ವರ್ಷವಾಯಿತು. ಉಗಿದ್ದಾಗೂ ಸೋಡೋಣವೆಂದು ಅವರಿವರನ್ನು ಕೇಳುತ್ತಾ ಕೇಂದ್ರಿಗೆ ನಮ್ಮ ಮನೆಗೆ ಹೋದೆ. ಬಾಗಿಲಲ್ಲಿದ್ದವರು ಒಳಕ್ಕೆ ಬಿಡುವುದಿಲ್ಲವೆಂದರು. ಅವರಿಗೆ ನನ್ನ ಹೆಸರನ್ನು ಹೇಳಿ, ನನ್ನ ತಂದೆಯನ್ನು ಸೋಡಲು ಬಂದಿದೇನೆಂದು ತಿಳಿಬಿದೆ. ಅವರು ಒಳಕ್ಕೆ ಬಿಟ್ಟುವೇಲೆ, ನಮ್ಮ ತಂದೆಯ ಬಳಿಗೆ ಹೋದೆ. ಆತನು ಸ್ವಲ್ಪವೂ ಬದಲಾಯಿಸಿರಲಿಲ್ಲ. ಮನೆಯು ಆನನ್ನು ಸೋಡಿದಂತೆ ನನ್ನನ್ನು ಸೋಡಿ, ಕುಂಟು ಕುರಿಡರಿಗೆ ಅನ್ನಹಾಕಲು ಒಪ್ಪುವಂತೆ, ನಾನು ಆಮನೆಯಲ್ಲಿರು ಅನುವಾತಿಸುತ್ತು. ನನ್ನ ಅಣ್ಣನಾದರೂ, ನನ್ನ ಮೇಲೆ ಸ್ವಲ್ಪವೂ ಪ್ರೀತಿಯನ್ನು ತೋರಿಸಲಿಲ್ಲ. ಸಕಲ ಅಧಿಕಾರವನ್ನು ಈಗ ಅವನೇ ವಹಿಸಿದ್ದನಾಗಿ, ಏನೋ ಎಲ್ಲಿಯಾ ಸ್ಥಳವಿಲ್ಲದೆ ಇಲ್ಲಿಗೆ ಬಂದಿದ್ದಾನೆ, ರೋಗಲಿ ಇದ್ದಿಂದಲ,

ಎಂದ ಹಾಗೆ ಮಾತನಾಡಿದ. ನನಗೆ ವನಸ್ಪಿಗೆ ಬಹಳ ವ್ಯವಸನಾ ಯಿಂತು. ಇನ್ನು ಮುಂದೆಯಾದರೂ ಸರಿಹೋಗಬಹುದೆಂದು ಅಲ್ಲಿಯೇ ನಿಂತೆ.

ಬರುತ್ತು ಬರುತ್ತು ತೊಂದರೆಗಳೇ ಬಹಳನಾದವು. ಸೇವಕರೂ ಸಹ ನನ್ನನ್ನು ಹೀಖಾಳಿಸಲು ವೋದಲು ಮಾಡಿದರು. ಅದರೊಳಗಾಗಿ ನನ್ನ ತಂದೆಯು ಕೇವಲ ಆಸ್ತುಸೇವಕನಾದ ಕಳಕನಂತೂ ನನ್ನನ್ನು ಪಶುಗಿಂತಲೂ ಕಡೆಯಾಗಿ ಭಾವಿಸುತ್ತು, ತಾನೇ ನನಗಂತ ದೊಡ್ಡ ಮನ, ಷ್ಟ್ರೇಬು ಪ್ರದನ್ನು ನನಗೆ ತೊರಿಸುವಂತೆ ಕುಚೆಷ್ಟೆಮಾಡುತ್ತದ್ದನ್ನು. ಹೀಗೆಯೇ ಸಮಾರು ಒಂದು ತಿಂಗಳವರೆಗೆ ನಡೆಯಿತು, ನನ್ನ ವೈಕ್ಯಾಯಲ್ಲಾ ಶಾರಿಯಲ್ಲಾ ರಂಭಿಸಿತು. ಇದಕ್ಕಿದ್ದ ಹಾಗೇ ಒಂದುದಿನ ಕಳಕನು ನನ್ನ ಕೊಣೆಯೋಕ್ಕೆ, ನಾಥಹೋಡಿಯು ನಿರನ್ನ ತಂದಿಟ್ಟನು, ನನಗೆ ಕೋರಬಂತು

“ಇಂತಹ ನಿರೇನಯಾಗ್ಯ, ನನಗೆ ತಂದಿಡುವುದು ?”

“ಬೇರೆ ನಿರಿರಲಿಲ್ಲನಾದ್ದರಿಂದ, ನಾವೆಲ್ಲಾ ಕೃತೊಳಕ್ಕೂಂತ ಮೇಲೆ ಅನೀರನ್ನು ನಿಮುಗಾಗಿ ತಂದಿದ್ದೇನೆ ”

“ಬೇರೇನಿರಿಲ್ಲ, ಭಾವಿಯಲ್ಲಿ ನಿರೇ ಇಲ್ಲವೇ?”

“ಮಹಾಸಾತ್ವಾ, ಭಾವಿಯಲ್ಲಿ ನಿರೂ ಇದೆ, ಹಗ್ಗಕೇಡಗಡ್ಡಾ ಇವೆ. ಈ ನಿರು ನಿಮಗೆ ಸಾಲದಿದ್ದರೆ ತಾವೇ ಒಳ್ಳೆನಿರನ್ನು ಸೇದಿಕೊಂಡು ಬಹುದಲ್ಲ !”

“ಅಗಲೀನಯಾಗ್ಯ, ಹಾಗೇಮಾಡ್ತೇನೆ.”

“ಅವನ್ನು ಇಲ್ಲಿದ್ದರೆ ತಿಂದಿದ್ದು ಹೀಗೆ ಜೀರ್ಣವಾಗಬೇಕಾ?”

ಸಾಗೆ ತಡೆಯಲಸಾಧ್ಯವಾಯಿತು, ರಪ್ಪನೆ ಕೆನ್ನೆಗೆ ಹಾಕಿದೆ. ಕಳಕ ಕೆಳಗುರುಳಿದ. ಹಕ್ಕುದಲ್ಲಿದ್ದ ಸೇವಕನೊಬ್ಬನು ಇದನ್ನು ನೋಡಿ ಕೂಗಿಕೊಂಡ. ಸುತ್ತು ಮುತ್ತುಲಿದ್ದ ನರೆಲ್ಲರೂ ಅಲ್ಲಿಗೆ ಬಂದರು. ಐದ್ಯಾರು ನಿರ್ವಿವ್ಯ ಶ್ಯಾತ್ಮೋಪಚಾರವಾದ ಮೇಲೆ ಕಳಕಪ್ಪ ಮೇಲ ಕೈದ್ದು. ನಮ್ಮ ತಂಡೆ ಎದುರಿಗೆ ನಿಂತು ನನ್ನನ್ನು ದುರದುರ ನೋಡಿದರೆ, ನನ್ನ ಕಣ್ಣಗಳಲ್ಲಿ ನಿರುಬಂದು, ನಾನು ನನ್ನ ಮುಖವನ್ನು ತಿರುಗಿಸಿಕೊಂಡು ಒಂದು ವಾಶಲಿಗೆ ಹೊಗಿಕೊಡೆ. ಅವೇ ಆ ಮನೆಯಲ್ಲಿ ಉಂಟಿರುತ್ತಾಡ. ಪ್ರದಕ್ಷಿ ರೊನೆದಿನವೆಂದು ಕೊಂಡೆ ಆರಾತಿ, ಒಬ್ಬ ರಿಗೂ ತಿಳಿಯದುತ್ತೆ, ಅಲ್ಲಿಂದ ಸೂಕ್ತವನ್ನು ಹೇಳಿದೆ.

## ೭.

ದೊಡ್ಡ ಪಟ್ಟಣಗಳಲ್ಲಿ ದುಡ್ಡರುವವರೆಗೂ ಯಾವ ಭಯವೂ ಇಲ್ಲ. ಎಲ್ಲಾ ವಿಚಾರಗಳಲ್ಲಿಯೂ ಅನುಕೂಲವೇ. ಒಳ್ಳೇ ತಿಂಡಿ, ಖಾಟ, ಉಪಚಾರ. ನಾನು ಮನೆಯನ್ನು ಬಿಟ್ಟು ಒಡಿಹೊಡಿದ ಒಂದು ನಾಡದವರೆಗೂ, ನಾಗೆ ಎಲ್ಲ ವಿಚಾರಗಳಲ್ಲಿಯೂ ಸುಖನಾಗಿಯೇ ಇದ್ದಿಕ್ಕು. ಪ್ರಸಂಚವೆಲ್ಲವೂ ಸುಖಮಾಡುವೆಂದು ಕೊಂಡಿದ್ದೆ. ಎಂಟನೇರು ದಿನ ನನ್ನ ಜೊಬಿನಲ್ಲಿದ್ದ ಹಣ ನನ್ನ ಶರೀರಕ್ಕೆ ಕೂಡ ಸಾಕಾಗಿರಲಿಲ್ಲ, ಅಲ್ಲಿಂದ ಮೊದಲಾಯಿತು ನಾಗೆ ಯೋಚನೆಗೆ. ಅಲ್ಲಿಜಲ್ಲಿ ತಿರುಗಿದೆ, ಕಲಸಕ್ಕಾಗಿ ಯಾರಖಾರನೊಂದು ಕೇಳಿದೆ ಎನ್ನ ಆಗಲಿಳ್ಳ. ಬೀದಿಯಲ್ಲಿ ಬರುತ್ತಿದ್ದಾಗ, ನನ್ನ ಜೊತೆಯಲ್ಲಿ ಎತವನ್ನು ಬಿಟ್ಟು ಸನಾಗಿಸಿಯನ್ನು ನೋಡಿದೆ, ಅವನು

ನೋಡಿದರೂ ಸೋಡದ ಹಾಗೆ ಹೊರಟು ಹೋದ. ಇದರಲ್ಲಿನೇ ಸಾಪ್ತಣದಲ್ಲಿ ಇನ್ನಿದ್ದರೆ ನನ್ನನ್ನು ತೆಗೆದುಕೊಂಡು ಹೋಗಿ ಮತ ದಲ್ಲಿ ತೆರಿಹಾಕಿ ಬಿಡುವರೆಂದು ಸಮುದ್ರತೀರಕ್ಕೆ ಹೊರಟೆ. ಅಲ್ಲಿ ಆ ರಾತ್ರಿಯೇ ಜಿನೋವ ಪಟ್ಟಣಕ್ಕೆ ಹೋಗುವ ಒಂದು ಹಡಗನ್ನು ಕಂಡೆ. ಯಾವ ಪಟ್ಟಣವಾದರೆ ನನಗೇನು? ಮುಖ್ಯ ಈ ಪಟ್ಟಣ ವನ್ನು ಬಿಟ್ಟುದೊಂದೆಂದು ಆ ಹಡಗಿನಲ್ಲಿ ಹೋಗಿ ಕೆಲಸಕ್ಕೆ ಶೇರಿದೆ. ಕೆಲವು ದಿನಗಳೂ ಇಗಾಗಿ ಜಿನೋವ ಪಟ್ಟಣದಲ್ಲಿ ಒಂದು ನಿಂತೆ.

ಪಟ್ಟಣದಲ್ಲಿ ಹೋಗುತ್ತೇ ಅಲ್ಲಿನ ಪರಮನೆಗಳನ್ನು ಗುಡಿಗಳ ನ್ನೂ, ಮನೋರಂಜಕವಾದ ಉದ್ಯಾನಗಳನ್ನೂ ನೋಡಿ ಮನ ಸಾರ ಸಂತೋಷಪಡೆ. ಅಲ್ಲಿ ಎಲ್ಲಿಗೆ ಹೋಗಬೇಕು, ಏನು ಮಾಡ ಬೇಕೆಂದು ತೋಚಲಿಲ್ಲ. ಆದರೇನು ಮುಖ್ಯವಾಗಿ ನಾನು ಸ್ವೇಚ್ಛ ಯಾಗಿದ್ದೆ. ಆ ಹಾಳುಮತದ ಭಯವಿಲ್ಲ. ಇತ್ತು ತಂದೆಗೆ ನನ್ನ ಅಗತ್ಯವಿಲ್ಲ. ಎರಡು ಮಾರುದಿನಗಳನ್ನುವ ಹೋತ್ತಿಗೆ, ನನ್ನ ಹತ್ತಿರ ಇದ್ದಹಣವೆಲ್ಲಾ ವಾಯವಾಯಿತು. ಎಲ್ಲಿಗೆ ಹೋಗಿ ಖಿಕ್ಕಬೇಡು ವುದು! ಈ ಯೋಚನೆಯಲ್ಲಿ ಮುಂಝಿ ನನಗೆ ಬಹಳ ರಮ್ಯವಾಗಿ ಶಾಂತಿತ್ವದ್ವಾರಾ ಮನಿಗಳೂ ಬೀದಿಗಳೂ ಎಲ್ಲವೂ ಮಾಯವಾದವು. ಹೊಟ್ಟೆ ಹೊರಕೊಳ್ಳುವ ಯೋಚನೆಯೇ ಯೋಚನೆ.

ಅಲ್ಲಿ ಒಂದು ಶಣ್ಣ ಗುಡಿಯಲ್ಲಿ ಚಿಕ್ಕಗಾರನೊಬ್ಬನು ತನ್ನ ಚಿತ್ರನನ್ನು ಸಾಫ್‌ಪಿಸಲು ಅಣಿಮಾಡಿಕೊಳ್ಳತ್ತಿದ್ದು. ಕೆಲಸಗಾರರನ್ನು ಅದನ್ನೇ ಪ್ರದಿಸಲು ಬಿಟ್ಟಿದ್ದು. ತಾನೇ ಸ್ಪಾತಿಗೆ ನಿಂತು ಉಸ್ತುವಾರ ತೆಗೆದುಕೊಳ್ಳತ್ತಿದ್ದು. ನಾನು ಅಲ್ಲಿಗೆ ಹೋದೊಡನೆಯೇ ಆ ಚಿಕ್ಕ,

ವನ್ನು ನೋಡಿದೆ. ಸನ್ನ ಅವಸ್ಥೆಯ ಭವ್ಯತ್ವ ವರಾಪನಾಯಿತು. ಆದರ ಸೊಬಗನ್ನೇ ನೋಡುತ್ತು ಸ್ಥಂಭಿಭಾತನಾಗಿ ನಿಂತೆ. “ಎಂತಹ ಮುಖ ? ಎಷ್ಟು ರಮ್ಮವಾಗಿದೆ !”

“ಅಖಾಯಿ, ನಿನ್ನ ಸ್ಥಳನಾವುದು ?”

“ಇಂತಹ ಚಿತ್ತವನ್ನು ಬರೆದಿರುವ ಆ ಕಲಾಪವೀಜನಾರಿರ ಬಹುದು ! ಆಮುಖದ ತೇಜಸ್ಸು ದೇವಲೋಕದಿಂದ ಬಂದಂತಿದೆ !”

“ಅಖಾಯಿ ಇಲ್ಲಿನೋಡು ನಿನ್ನನ್ನು ನೋಡಿದರೆ ಈ ಪಟ್ಟಣಕ್ಕೆ ಹೋಸಬನಾಗಿ ಕಾಣ ತ್ತಿ, ನಿನ್ನ ದೇಶನಾವುದು ?”

“ನಾನೆ ಸೇಪ್ಪಿನವನನ, ಅಲ್ಲಿ ಇಲ್ಲಿ ಶಿರುಗಳಾಡುತ್ತು ಇಲ್ಲಿಗೆ ಬಂದೆ. ಇಂತಹ ರಮ್ಮ ವಾದ ಚಿಕ್ಕ.....”

“ಎಲ್ಲಿಗೆ ಹೋಗಲು ಬಂದೆ ?”

“ಗೊತ್ತಿಲ್ಲ. ನನಗೆ ಮನೆ ಮತಗಳಾವುದೂ ಇಲ್ಲ”

“ಮಂಗಳ, ನಿನ್ನ ನ್ನು ನೋಡಿದರೆ ಚಿಕ್ಕಕಲೆಯಲ್ಲಿ ಕೇವಲ ಅಸಕ್ತ ನಾಗಿರುವನಂತೆ ಕಾಣುತ್ತೇ ನನ್ನಲ್ಲಿರುವೆಯಾ?”

“ನೀನು ಯಾರು ? ”

“ನಾನೇ ಆ ಚಿಕ್ಕವನ್ನು ಬರೆದವನು. ನಾನು ಮುಂದು ಕಾಗುತ್ತು ಬಂದೆ. ನನಗೊಬ್ಬಿ ಶಿವ್ಯ.....”

“ಓಹೋ, ಅಗತ್ಯನಾಗಿ ಆಗಲಿ, ನನ್ನ ಜನ್ಮ ಸಾರ್ಥಕ ನಾಯಿತು.”

ಆತಸಿಗೆ ನನ್ನ ತಾತನವ್ಯ ವಯಸ್ಸಿಗಿದ್ದು ದರಿಂದ ಆತನನ್ನು ತಾತನೆಂದು ಕರೆಯಲು ನೋಡಲು ವಾಡಿದೆ. ಒಂದು ಪರ್ವವೇನ್ನು ವೀದರೊಳಗಾಗಿ ನಾವು ನಿಜವಾಗಿಯೂ ತಾತ ಮೊಮ್ಮೆ ಕ್ಷೇತ್ರದಲ್ಲಿ ಇರಲಾರಂಭಿಸಿದೆವು. ಹೀಗಿರಲು ಒಂದು ದಿನ ಒಂದು ಚಿಕ್ಕವನ್ನು ನಿವಾರಣವಾಡಲು ಸಮ್ಮಳಿಗೆ ಒಂದು ಹುಡುಗಿಯನ್ನು ಇರೆದು ಕೊಂಡು ಒಂದರು. ಅವಳನ್ನು ನನ್ನುಂಟಯೇ ಇವಳ ತಂಡೆಯು ಬೀರೆಯವರ ಮನೆಯಲ್ಲಿ ಬೆಕ್ಕಿಯುವಂತೆ ಬಿಟ್ಟದ್ದನೆಂದು ತೇಣುತ್ತೆ. ಅವಳ ಮುಖದಲ್ಲಿ ಒಂದು ವಿಧವಾದ ತೇಜಸ್ಸಿದ್ವಾಗ್ಯಗ್ರಂಥ ಮನೆಯಲ್ಲಿ ತಂದೆತಾಯಿಗಳಿಂದ ಪ್ರೋಫೆಟಾದವಳಂತೆ ರಾಣುತ್ತಿರಲಿಲ್ಲ. ಅವಳನ್ನು ನೊಡಿದೊಡನೆಯೇ ನನ್ನ ಮನಸ್ಸು ನನ್ನನ್ನೇ ಬಿಟ್ಟು ಅವಳನ್ನು ಸೇರಿತು. ಇದನ್ನೇ ನೋಡಿ ತಾತ, “ಮಗೂ, ಇವಳ ಚಿಕ್ಕವನ್ನು ನೀನೇ ಬರೆಯುವಿಯೇನೋ?” ಎಂದನು.

ನಾನು ಮೇಲ್ಲನೇ “ನಿಮ್ಮ ಅನುಮತಿಯಿತ್ತಲ್ಲ” ಎಂದೆ.

“ಅನುಮತಿ ಕೊಡದಿದ್ದರೆ?”

ನನ್ನ ಮುಖವು ಜೋಲು ಬಿತ್ತು. ಅದನ್ನು ನೊಡಿ ತಾತ ನೀತಿಂದನು. ಮಗೂ, ಇವಳ ಚಿಕ್ಕವನ್ನು ರಮ್ಯವಾಗಿ ರಚಿಸಲು ನೀನೊಬ್ಬನೇ ಶಕ್ತನಲ್ಲದೆ ಮತ್ತಾರಕ್ಕೆಯಂದಲೂ ಆಗತಕ್ಕದ್ದಲ್ಲಿ ನೋಡಲು ವಾಡು.”

ನೋಡಲು ನಾಡಿದ್ದು ಆಯಿತು, ಕೊನೆಗಂಡಿತು. ಕೊನೆಯ ದಿನ ಆಕೆಯ ಮಗ್ಗಲಲ್ಲಿ ಕಣತು ಆಕೆಯ ಹೆಸರನ್ನು ಕೇಳಿದೆ. ನನ್ನ ಮೈಯಲ್ಲಿ ಸೃಜಿಯೊಂದು ರಕ್ತದ ಹನಿಯೂ ಆಕೆಯ ಹೆಸರನ್ನೇ

ಹೇಳುವಂತೆ ತೋರಿತು. ಎಲ್ಲಿ ಯಾವ ಹಕ್ಕಿ ಕೂಗಿದರೂ  
 “ಬಯಾನಾತ್ತು” “ಬಯಾನಾತ್ತು!” ಎಂದು ಕೇಳಿ ಮಾತ್ತಿತ್ತು.  
 ಇನ್ನೊಂದು ವಾರದೊಳಗಾಗಿ ಜಿತ್ತುಪರೆಲ್ಲಾ ಮಂಗಳುತ್ತದೆ.  
 ಆಕೆ ಬಂದು ತೆಗೆದುಕೊಂಡು ಹೋಗಿ ಬಡುತ್ತಾಳೆ ನನ್ನ ಪ್ರಾಣ  
 ಗಳಿಗ ಕೂಡ ಅವಳ ಹಿಂದೆ ಹೋಗಿ ಬಿಡಬಹುದೆಂದು ಅಂದು  
 ಕೊಳ್ಳುತ್ತಾ ಶಾತ್ತಿ. ವಾರನೆಯು ದಿನ ತನ್ನ ದೈಚೀಲವನ್ನು ಬಿಟ್ಟು  
 ಸೆಂಬ ನೆಡಿಂದ ಬಯಾನಾತ್ತು ಮತ್ತೆ ನನ್ನನ್ನು ನೋಡಲು ಬಂದಳು.  
 ಇದನ್ನು ಕೇಳಿದೂಡನೆಯೇ ನನಗೆ ಸ್ವಲ್ಪ ಧೈರ್ಯ ಬಂತು. ಅವಳ  
 ಹತ್ತಿರ ಕೂತು ಅವಳನ್ನು ಧೈರ್ಯವಾಗಿ ಕೇಳಿದೆ. “ನನ್ನನ್ನು ಮದುವೆ  
 ಯಾಗುವೆಯಾ, ನನ್ನ ರಮಣಿ?” ಗಂಭೀರ ಸ್ವಗದಿಂದ ಸುಡಿದಳು  
 “ಅದಕ್ಕೆ ಆತಂಕವೇನೂ ಕಾಣಿ.”

“ನಾನು ಬಹಳ ಬಡವ. ನನ್ನ ಪ್ರೀತಿಯೆಂದಳ್ಳದೆ ನಿನಗೆ  
 ನಾನು ಮತ್ತಾಪುದನ್ನೂ ಕೂಡಲಾರೆ.”

“ನಾನೂ ಸಹ ಹೋಗೇ. ನನ್ನ ಪ್ರೀತಿಯೆಂದಳ್ಳಿ, ನಾನೇ  
 ನನ್ನೂ ತರಲಾರೆ”

“ಸ್ವರ್ಗವೇ ಕೈಗೆ ಸಿಕ್ಕಿದಂತಾಯಿತು, ಬಂದು ಗಂಡೆಕಾಲ ನಾನು  
 ಸ್ವರ್ಗದಲ್ಲಿದ್ದಂತೆಯೇ ನನಗೆ ಭಾವನೆ. ಆದರೆ ದಾದಿ ಬಂದು  
 ಕೂಗುತ್ತಿಲೇ ಬಯಾನಾತ್ತುಗೆ ಎಜ್ಜರವಾಯಿತು. ಪಿಯು, ಬಹಳ  
 ಹೊತ್ತಾಯಿತು. ನಮ್ಮ ತಾತ ಎನನ್ನು ವನ್ನೇ ಹೋಗಿ ಬರ್ತೀನೇ.  
 ನಾಳೆ ಇದೇ ಹೊತ್ತಿಗೆ ಬರುತ್ತೀನೇ.”

“ಆಗಲಿ ಬಯಾನಾತ್ತು, ನೀನಿಲ್ಲಿಗೆ ಮತ್ತೆ ಬರುವವರೆಗೂ, ನನಗೆ  
 ನೆಮ್ಮೆದಿಯೇ ಇಲ್ಲ. ನನ್ನ ಮನಸ್ಸನ್ನು ನಿನ್ನೊಡನೆ ಕಳಿಸಿಬಿಟ್ಟು

ದ್ವೀನೆ. ಪ್ರಯೇ, ಪರಂಚದಲ್ಲಿ ನನ್ನನ್ನು ಓತ್ತಂತ ಭಾಗ್ಯಶಾಲಿಯ ನ್ನಾಗಿ ಇಂದು ನಿನು ಮಾಡಿರುವೇ!”

ಆದಿನ ಅಧರಾಮೃತಪಾನವನ್ನು ನೆನಿಸಿಕೊಂಡರೆ ನನ್ನಂಥ ಪ್ರಾಣಶಾಲಿಯೇ ಇಲ್ಲವೆಂದೆನಿಸುತ್ತೇ. ಆದರೆ ಅಲ್ಲಿಂದಾಚೆಗೆ ನನಗೆ ಕವಿದು ಕೊಂಡ ಅಂಧಕಾರವನ್ನು ನೆನಿಸಿಕೊಂಡರೆ ನನ್ನ ಮೈ ಶೈಯೆಲ್ಲಾ ನಡುಗುತ್ತದೆ.

ಆರಾತ್ರಿ ನನಗೆ ನಿದ್ದೀ ಹತ್ತೆಲಿಳ್ಳ. ಮೇಂಜನ ಮೇಲಿದ್ದ ವೃತ್ತಪತ್ರಕೆಯನ್ನು ತೆಗೆದುಕೊಂಡು ನೋಡಲಾರಂಭಿಸಿದೆ. ಅದನ್ನು ಚನ್ನೀ ಒದುತ್ತಾ ಹಟ್ಟಾತ್ತಾಗಿ ನನ್ನ ಅಣ್ಣನು ಸತ್ತ ವರ್ತವಾನವನ್ನು ನೋಡಿದ ನನಗೇನೂ ತೋಚಲಿಳ್ಳ. ಏತ್ತೇ ನನ್ನ ತಂಡೆಯನ್ನು ನೋಡಲು ಹೋಗಬೇಕೇ ಅಥವಾ ಬೇಡವೇ? ಇದೊಂದು ದೊಡ್ಡ ಸಮಸ್ಯೆಯಾಯಿತು. ಈ ವಿಚಾರದಲ್ಲಿ ತಾತನ ನಾತಿನಂತೆ ನಡೆಯು ಬೇಕೆಂದು, ಹೋಗಿ ತಾತನ್ನೆಬ್ಬಿಸಿ, ವಿಚಾರವನ್ನೆಲ್ಲಾ ವಿಶದನಾಗಿ ಹೇಳಬೇಕು. ತಾತನಿಗೆ ಬಹಳ ಸಂತೋಷನಾಯಿತು. “ಮುಗ್ಗಾ, ವೊದಲು ಹೊರಡು ನಿಮ್ಮ ತಂಡೆಯು ಹೀಗಿರುವ ಕಾಲದಲ್ಲಿ, ನೀನಿಲ್ಲ ರುಖುದು ಬಹಳ ತಪ್ಪು. ಆತನು ನಿತ್ಯನ್ನು ಪ್ರೀತಿಸಲಿ ಪ್ರೀತಿಸದಿರಲಿ, ಆತನೆ ನಿಮ್ಮ ತಂಡೆ, ನಿಮ್ಮಣ್ಣನ ತರುವಾಯ ಆತನನ್ನು ನೋಡಿ ಕೊಳ್ಳುವ ಭಾರವು ನಿನ್ನದೇ.”

“ತಾತ, ನಾನೋಬ್ಬನೇ ಹೋಗಿತೋಲ್ಲಿ. ಹರದೇಶಯಾಗಿ, ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ನನಗೆ ಅಶ್ವನುವಿತ್ತ ನಿತ್ಯನ್ನು ಬಿಟ್ಟು ಹೋಗುವುದೇ! ನಿನು ಬರುವೆಯಾದರೆ ಹೋಗುವೆನು.”

ಹೊಡಿದಾಟವು ಬಹಳವಾಗಿ ಹೊನೆಗೆ ತಾತನನ್ನೂ ಕರೆದು ಕೊಂಡು ಉಗಿಗೆ ಹೊರಟಿ ನನ್ನ ತಂದೆಯನ್ನೂ ನೋಡಿದ್ದಾಯಿತು. ಆ ಹಿಂದಿದ್ದ ಜಬುರುದಸ್ತು ಮಾಯವಾಗಿತ್ತು. ನನ್ನನ್ನ ಕಂಡೊಡ ನೇಯೀ ಮೊದಲು ಮೊದಲು ಗಂಭೀರದಿಂದ ಮಾತನಾಡಿದಾಗ್ವಯ, ಕೆಲವು ನಿಮಿಷಗಳಲ್ಲಿ, ನನ್ನ ತಂದೆಯ ಕಣ್ಣನಲ್ಲಿ ನೀರು ಸುರಿಯ ಲಾರಂಭಿಸಿತು. ನನಗೆ ತಡೆಮುಕ್ಕಿದು ಅಸಾಧ್ಯವಾಗಿ ಆಗನ ಕಾಲದಿಯಲ್ಲ ಕುಳತು ನನ್ನನ್ನಕ್ಕೆ ಮಿಸಬೀಕೆಂದು ಕೇಳಿಕೊಂಡೆ, ತರಿವಾಯ ತಾತನನ್ನು ಭೀಟಿಮಾಡಿಸಿದೆ. ತಾತನ ಹೆಸರನ್ನು ಕೇಳಿಮೊಡನೇಯೀ ನನ್ನ ತಂದೆಯು ಬಹಳ ಸಂತೋಷದಿಂದ ಹಸ್ತಲಾಘವನ್ನಿತ್ತು, ತನ್ನ ಮಗಿನಿಗೆ ಸ್ಥಳ ಕೊಟ್ಟಿದ್ದಕ್ಕಾಗಿ ತನ್ನ ಧನ್ಯವಾದಗಳನ್ನು ಸಮರ್ಪಿಸಿದ್ದ್ಯೂ ಆಯಿತು. ಒಂದು ಪಕ್ಕದಪರ್ಯಂತ ಕಂದೆ ಬಳಿಯಿದ್ದೂ, ಅನಂತರ ಬೂಝಾಸ್ತಳನ್ನೂ ನೋಡಲು ಹೊರಟಿ. ಜಿನೋವ ಪಕ್ಕಿಕ್ಕೆ ಬಂದೆ. ಅವಳ ಮನೆಯನ್ನೂ ಹುಡುಕಿಕೊಂಡು ಹೊದೆ. ಅಲ್ಲಿ ಯಾರೂ ಇರಲಿಲ್ಲ. ಪಕ್ಕದ ಮನೆಯಲ್ಲಿದ್ದ ಒಬ್ಬ ಯೆವಕನು, ಅವಳ ಮನೆಯಲ್ಲಿದ್ದ ಮಂದುಕನೊಬ್ಬನು ಸತ್ತನೆಂತಲೂ, ಅದಾದ ನಾಲ್ಕೆತ್ತುದು ದಿನಗಳಲ್ಲಿ ಅವಳು ಮಾಯವಾದಳಿಂತಲೂ ತಿಳಿಸಿದನು.

ನಿರಾಶನಾಗಿ ಮನೆಗೆ ಹಿಂತಿರುಗಿದೆ. ಮುಂದೆ ಯಾನಾಗಲಾದರೂ ಅವಳನ್ನು ನೋಡುವನೆಂದು ಭರವಸೆಯಿಂದ, ಅವಳ ಚಿತ್ರವನ್ನು ನನ್ನಲ್ಲಿಯೀ ಇಟ್ಟಿಕೊಂಡು ಮುವ್ವನಾದೆ. ಒಂದುವಾರವನ್ನು ವುದರೊಳಗಾಗಿ ನನಗೆ ನಿಡ್ದೆ ಮಾಯವಾಯಿತು. ಎಲ್ಲಿನೋಡಿದರೂ ಅವಳೀ ನನ್ನ ಕಣ್ಣಿಗೆ ಕಾಣಿಸುತ್ತಬಂದಳು. ಹುಚ್ಚು ಹಿಡಿಯುವಂತೆ ತೋರಿತು. ಮನೆಯಲ್ಲಿರಲು ಅಸಾಧ್ಯವಾಯಿತು. ಅವಳನ್ನು ಹುಡು

ಕಲು ಹೊರಟಿ. ಸುತ್ತಮುತ್ತ ಪಟ್ಟಣಗಳನ್ನೆಲಾಲ್ ತಿರುಗಿದ್ದಾ ಯಿತ್ತು. ಏನೂ ಶವಯೋಗನಾಗಲಿಲ್ಲ, ಕೊನೆಯೆಸಲ ಅವಳಿದ್ದ ಮನೆಯೊಳಕ್ಕಾದರೂ ಹೋಗಿಸೋಡೋಣವೇದು, ಪುನಃ ಜೀನೋವ ಪಟ್ಟಣಕ್ಕೆ ಬಂದೆ.

ಹಡಗಿನಿಂದ ಇಳಿದು ದೊಡ್ಡಬೀದಿಗೆ ಬರುತ್ತಲೇ ಬಂದು ದೊಡ್ಡ ಜನರಗುಂಪು ಕಾಣಿಸಿತು. ಹತ್ತಿರಬಂದು ನೋಡಲಾಗಿ, ಆ ಗುಂಪಿದ್ದ ಸ್ವಭಾವದಲ್ಲಿ ಮೇಲುಗಡೆ ಎನ್ನೆಯು ಅಂತಸ್ಥಿತಲ್ಲಿ ಹಾಕಿದ್ದ ಬಂದು ದೊಡ್ಡ ಗಡಿಯಾರಕ್ಕೆ ಹಾಕಿದ್ದ ಕಂಬಿಗಳನ್ನು ಹಿಡಿದುಕೊಂಡು ಬಂದು ವ್ಯಕ್ತಿಯು ತಂಗಾಡುತ್ತಿತ್ತು. ದೃಷ್ಟಿಸಿನೋಡಲು ಹಂಗ ಸೆಂದು ತೋರಿತು. ಏಣಿ ಮುಂತಾದವುಗಳನ್ನು ತಂದುಹಾಕಿದರು. ಕೆಳಗಡೆ ಇಲ್ಲಿಂದ ಅವಳು ಬಿದ್ದರೂ ಘಾಯನಾಗದಂತೆ ಹಗ್ಗದ ಜಳಿಗಳನ್ನು ತಂದು ಎತ್ತಿ ಹಿಡಿದುಕೊಂಡರು. ನಾನೂ ಹೋಗಿ ತಿಹಗ್ಗವನನ್ನು ಹಿಡಿದು ಕೊಂಡೆ. ಸ್ವಲ್ಪ ಹೊತ್ತಿನಲ್ಲಿಯೇ, ಮೇಲಿನಿಂದ ಹಂಗಸು ಬಿದ್ದಳು. ಮುಖಕಣಿಸಿತು. ತಕ್ಷಣವೇ ಮುಂದಕ್ಕೆ ನೀಗ್ಗಿ ಎತ್ತಿಕೊಳ್ಳಲು ಹೊರಟೆ. ಅವರು ಇವರು ಸಹಾಯಕ್ಕೆ ಬಂದರು. ಎತ್ತಿಕೊಂಡು ೧೦ದು, ಪಕ್ಕದಮನೆಯಲ್ಲಿದ್ದ ಬಂದು ಮಂಚದಮೇಲೆ ಮಲಗಿಸಿದೆ. ಮುಖವನ್ನೆಲ್ಲೂ ನೋಡಿದಹಾಗಿತ್ತು. ಪುನಃ ನೋಡಿದೆ-ಅವರೇ, ನನ್ನ ಬಜಾನಾತ್ತು. ಶೈತ್ಯೋವ ಚಾರಗಳಾದ ಮೇಲೆ ಕಣ್ಣಗಳನ್ನು ಬಿಟ್ಟಳು. ನನ್ನನ್ನು ನೋಡಿ ಬಾಯಿಂದ ಅದುವಿಕೊಂಡಳು.

“ಬಜಾನ್ತು”

“ಮುಟ್ಟಬೇಡ. ನನ್ನನ್ನು ಮನಿಗೆ ಸಾಗಿಸಿ”.

“ನನ್ನ ಮನೆ ಎಲ್ಲಿ ”

“ಮೇಲುಗಡೆ, ಆರನೆಯ ಮಹಡಿ.”

ನಾನು ಅವಳನ್ನೇ ತ್ತಿಕೊಂಡೆ. ನನ್ನ ಪಕ್ಕದಲ್ಲಿದ್ದ ಒಬ್ಬನು ಬಂದು ನನ್ನ ಕೈಯಿಂದ ಅವಳನ್ನೇ ತ್ತಿಕೊಳ್ಳಲು ಪ್ರಯತ್ನ ಹೆಚ್ಚು. ನಾನು ಕೊಡುವುದಿಲ್ಲವೆಂದೆ. ಬುರಾನಾತ್ಮ ಕಣ್ಣಿಗಳಲ್ಲಿ ಸೀರುಹಾಕೆ ಕೊಳ್ಳುತ್ತಾ,

“ಅತನು ನನ್ನ ಗಂಡ ಎಂದಷ್ಟು,” ನಾನು ಅವಳನ್ನೇ ತ್ತಿ ಆತನ ಕೈಯಲ್ಲಿಟ್ಟು ಬಿಟ್ಟೇ.



## ಚಮ್ಮ ದಪ್ಪ.

“ಈ ಸಿದ್ದನ್ನು ಏನು ವಾಡಿಂದೋಽದು !”

“ಎನಾದರೂ ವಾಡಬೇಕು, ರಾಯರೇ.”

‘ಏನು ವಾಡಿಂದೋಽದೋ, ಚಮ್ಮ ದಪ್ಪ! ನಾನು ಬೇರೆ ಕಾಣಿ  
ಉಗ ಆರು ತಿಂಗಳುಂದ ಯೇಭಾತ್ಯಯಿದ್ದೇನೆ-ರಪ್ಪೋಟ್ಟು ಬರಿಯೋದನ್ನು!  
ಮನ್ನೆಯಲ್ಲಿ ಈ ರಪ್ಪೋಟ್ಟು ಬರಿಯೋವಿಧ ಹೇಳಾತ್ತನೇ ನಾಲ್ಕು  
ಗಂಟೆ ಹೊತ್ತು ಅವನ ಸಂಗಡ ಹೊಡಿಕೆಂಂಡಿ. ಇವತ್ತು ತಿರುಗಿ  
ಬರೆದಿದ್ದಾನೆ-ನೋಡಿ!’

ರಾಯರು ಪ್ರೋಲೀಸು ಅಧಿಕಾರಿಗಳು. ಹೊಸದಾಗಿ ಪ್ರೋಲೀಸಿಗೆ  
ಸೇರಿಸಿಕೊಂಡವರನ್ನು ತರಬೇತು ವಾಡಲು ಇವರ ಕ್ಯುಕೆಳಗೆ ಯಾಕಿ  
ದ್ದರು. ಇವರು ‘ಬೂದ್ದು’ ಕಟ್ಟಿಷ್ಟೇದು ವೊದಲುಗೊಂಡು ರಪ್ಪೋಟ್ಟು  
ಬರೆಯೋವರೆಗೂ ಅವರಿಗೆ ಹೇಳಿಕೊಡಬೇಕಾಗಿತ್ತು. ಅವರ ಪೈಕಿ  
ಸಿದ್ದನಂತಾ ಪುರುಷ ಹಿಂದೆ ಯಾನಾಗಲೂ ಒಂದಿರಲಿಲ್ಲ. ಮುಂದೆಯಾ  
ಬರೋ ಹಾಗಿಲ್ಲವೆಂಬುದೇ ಅವರ ಮತ. ಆದಾಗ್ಯಾ ಏನು ವಾಡಲು  
ಸಾಧ್ಯ?

‘ನಾ ಲಾಯಶ್ವಾ’ ಎಂದು ಕಳಿಸಿಬಿಡಿಂದಕ್ಕೆ ಸಿದ್ದನಿಗೆ ದೊಡ್ಡ  
ವರ ಬೆಂಬಲ. ಅವನು ಇದಕ್ಕೆ ಸರಿಯಾದ ಆಳು ಎಂದು ಅವರೇ  
, ‘ರೆಕಮುಂಡೇವನ್ನಾ’ ಕಳಿಸಿಕೊಟ್ಟಾಗ, ಈ ಅಧಿಕಾರಿಗಳು ಇವನನ್ನು  
ಆಡೆ ಕಳ್ಳುಪುದರ್ಹಿತಿ! ಸಿದ್ದನ ಎಡೆ ಸುತ್ತುಳತೆ ನಲವತ್ತು ಮೂರು

ಅಂಗುಲ. ಮೆಮ್ಮೆಕೈಯಲ್ಲಾ ಕಬ್ಬಿಣದ ಗಟ್ಟು. ತಲೆ ಆರ್ಥಾರಕ್ಕೆ ಚಿಕ್ಕದು: ಒಳಗಡೆ ಜೀರ್ಣ ಮಣಿ. ಒಂದು ದೇಹದೊ ಶುಂಭಿ. ನಿರ್ಬಂಧಿ ಎಲಾ ಸಿದ್ದ, ಇದನ್ನು ಸ್ವಲ್ಪ ವಾರ್ಷಿಕ್ಕಿಟ್ಟಿನವರಿಗೆ ಸಾಗಿಸೋ' ಎಂದರೆ, 'ಆಗಲಮ್ಮಣಿ, ಏನ್ನವಾದೂ, ಏನ್ನವಾದ ಒಂದು ಹೆಚ್ಚಿಲಿತಾನ್ನೇಎನ್ನುತ್ತಿದ್ದು. ಅದರೆ ರಿಪ್ರೋಉಟ್ಟು ಬರಿಯೋದೇ — ಅವನಿಗೆ ದೂಡ್ಕುಮೊಂದು ಕಬ್ಬಿಣದ ಜಾರೆ ಸುಂಗು ಎಂದು ಹೇಳಿದ ಹಾಗೆ ಆಗಿಕ್ಕು.

ರಾಯರು ಇವನಿಗೆ ಒಂದು ಪ್ರಶ್ನೆ ಹಾಕಿ ರಿಪ್ರೋಉಟ್ಟು ಬರಿ ಎಂದಿದ್ದರು. "ಕನ್ನ ಹೇಳಿದೆಯುತ್ತಲುವ ಕಳ್ಳರಿಭೂರನ್ನು ಕಂಡ್ಲೀ ಏನು ವಾಡುತ್ತಿ? ಇದಕ್ಕೆ ರಿಪ್ರೋಉಟ್ಟು ಬರೇ." ಅವನೂ ಬರೆದಿದ್ದು 'ಕನ್ನ ಬಡಿತೀರೋ ಕಳ್ಳರಿಭೂ ಕಂಡಿ ಬಿಂಬಿನೆ ಬಿಗಿದಾಪ್ಪ ಶಾಸ್ತ್ರಕೊಂಡು'

ಇದನ್ನು ರಾಯರು ತವ್ತಿ ಸ್ವೇಹಿತರ ಕೈಗೆ ಕೂಟ್ಟಿರು. ಸ್ವೇಹಿತರು ಸ್ನೇಹಿತ, 'ಆಗಲ ರಾಯರೇ, ಏನೋ ಬರೆದಿದ್ದಾನೆ. ಏನೋ ಟಂಪರರಿಗಿಂಪರರ್—' ಎಂದರು.

'ಆಗಲವು—ಟಿಂಪರ್' ವರ್ಣ ನೇ.

ಹಾಗೂ ಹೀಗಾಗೂ ಸಿದ್ದ ಪೂರ್ವಿಸಿನೋನಾದ. ರಾತ್ರಿ ಒಂದು ಗಲ್ಲಿಲೀ, ಬೀಳಿ' ಗೆ ಹಾಕಿದರು. ಅವನೆ ಸಂತೋಷನೇ ಸಂತೋಷ, ಆ ಕಾಕಿ ಒಟ್ಟು, ಆ ಪೂರ್ವಾಕು ಎಷ್ಟಾವತ್ತಿ ನೋಡಿಕೊಂಡರೂ ಸಾಲದು. ಜೊತೆಗೆ ಕಾಲಿಗೆ ಬೂಡ್ಪು. ಇದೇನೋ ತೊಂದರೆ ಕೊಡುತ್ತಾಬ್ಲುಎನ್ನಿ. ಆದಾಗ್ಯೂ ಪಕ್ಕದ ಮನೇ ಅಣ್ಣೀಗೆ ಇಡೆಲ್ಲಿಂದ ಬರಬೇಕು! ಅದರೆ ಒಂದು ಮಟ್ಟಿಗೆ ಅವನಿಗೆ ದೂಡ್ಕು

ಯೋಚನೆಗಾಗಿತ್ತು — ಸರಿಸಾಗಿ ರಿಪೋರ್ಟ್‌ ಬರಿಯದೆಯಿಂದ್ದರೆ ಕೆಲವ ಹೊಗಿ ಬಿಡುತ್ತಲ್ಲ, ಎಂಬುದು.

ರಾತ್ರಿ, ಹನ್ನೆರಡು ಗಂಟೆ. ಎಲ್ಲೋ ಪರ್ಕ್-ಪ್ರೋ' ಶಬ್ದ. ಏನಿರಬಹುದು? ಪಕ್ಕದಮನೆಯಲ್ಲಿಲ್ಲೋ ಹಲ್ಲೋ ಶಬ್ದ. ಅಪ್ಪು ಜೋರಾಗಿ! ಮತ್ತೆ ಕೇಳಿಸಿತು. 'ಶಿರ್-ಖಿರ್' ಎಲ್ಲೋ ಎನ್ನೋ ನಡೀತಾಯಿದೆ. ನೋಡಬೇಕು.

ಸಿದ್ದ ಹೊರಟೆ. ಮನೆಯ ಹತ್ತಿರ ಹೊಗಿ ನೋಡಿದ. ಮುಂದು ಗಡೆ ಭಾಗಿಲಿಗೆ ಬೀಗ ಹಾಕಿದೆ, ಪಕ್ಕದಲ್ಲಿದ್ದ ಕಿಟಕಿಯಲ್ಲಿ ಬಗ್ಗೆ ನೋಡಿದ ಒಳಗಡೆ ಸಣ್ಣದೊಂದು ದೀಪ. ಯಾರೋ ಇಬ್ಬರು. ಇವನು ನೋಡೋದಕ್ಕಾಗು ಒಳಗೆ ಪೆಟ್ಟಿಗೆ ಮುಚ್ಚುಳ ತೆಗೆಯೋದಕ್ಕಾಗು ಸರಹೋಯಿತು. ಹಾಗೇ ಬಂದೇ ಹುನ್ನರ್ ನಲ್ಲೀ ಕಿಟಕಿ ಕನ್ನಡಿ ಒಡೆದುಕೊಂಡು ಸಿದ್ದ ಒಳಗೆ ದೂರೇ ದೂರಿದ.

ಅಲ್ಲಿದ್ದ ಇಬ್ಬರಲ್ಲಿ ಒಷ್ಟನ ಕಣ್ಣಿಗೆ ಬಿತ್ತು; ಈಡಲೇ ತನ್ನ ಕೈಲಿದ್ದ ಚಾಕು, ತೋರಿಸಿ, ಹತ್ತಿರ ಬಂದರೆ ಇರಿಯುತ್ತೇನೆಂದ. ಸಿದ್ದನಿಗಿಡೊಂದು ಲಕ್ಷ್ಯನೇ! ಹಿಂದೆ ರಾಮರು 'ಕಳಾಸಿ' ನಲ್ಲಿ ಇಂಥಾ ಹೊತ್ತಿನಲ್ಲಿ ಎನ್ನೋ ವರಾಡಬೇಕೆಂದು ಹೇಳಿದ್ದರು ಸಿದ್ದನ ಕಲೆಯಲ್ಲಿ ಇವುಗಳೇನೂ ನಿಂತಿರಲಿಲ್ಲ. ಹಾಗೇ ಸೋಂಟಕ್ಕೆ ಕೈಹಾಕಿಕೊಂಡುನೋಡಿದ; ದೊಣ್ಣಿ ಅಲ್ಲಿರಲಿಲ್ಲ. ಒಹೋ ಜಾಳ್ಳನಕಕ್ಕೆ ಬಂತು. ತಾನು ಸ್ಪಳ್ಪಿ ವಿಶ್ವಾಸಿಕೊಂಡಿದ್ದ ಆ ಕಲ್ಲಿನ ನೇಲ, ಅದನ್ನು ಬಿಟ್ಟಿದ್ದು. ಎನು ವಾಡೋದು?

'ಬಿಡಲೇ, ಮಗನೆ—'ಎಂದ; ಸಿದ್ದ ನುಗ್ಗಿ ಅವನ ಮೇಲೆ ಬಿದ್ದು. ಕಳ್ಳನ ಕೈಲಿದ್ದ ಚಾಕು ಇವನ ಎಡಗ್ಗಿಗೆ ಚುಚ್ಚಿತು. ಸಿದ್ದನೆ

ತಲೆಯಿಂದ ಏಟುತ್ತಿಂದು ಕೆಕ್ಕನು ಕೆಳಗುರುಳಿದ್ದ. ಅವನ ಮೇಲೆ ಸಿದ್ದ ಬಿಡ್ಡ. ಅಷ್ಟು ಹೊತ್ತಿಗೆ ನುತ್ತೊಬ್ಬನು ತನ್ನ ಕೈಲಿದ್ದ ಚಮ್ಮೆ ಟಿಗೆ ತಿಗೆದುಕೊಂಡು ಶಿದ್ದನನ್ನು ಹೊಡೆಯಲು ಬಂದ. ಸಿದ್ದ ಕಾಲುಗಳು ಸಮ್ಮನಿಸ್ತುವೆ! ದುಂಹಾತ್ಮಿ ಬಂದುವತ್ತು ಬಿತ್ತು. ಅದೂ ಪಕ್ಕಿಗೇ ಬೀಳಬೇಕೇ! ಇವರಿಬ್ಬರನ್ನೂ ಚನ್ನಾಗಿ ಪೋದ್ದು, ಒಬ್ಬ ಕಳ್ಳನ ಪಂಚೆಯೆನ್ನೇ ಹರಿದು ಸಿದ್ದ ಅವರಿಬ್ಬರನ್ನೂ ಕಟ್ಟಿ. ಮಂಟಿ ಗಳಂತೆ ಉರುಳಿಸಿ, ಅವರ ಮೇಲೆ ಕೂತ. ಎಡಗ್ಗೆ ರಕ್ತಮಯ ವಾಗಿ, ಎತ್ತಲು ಕಷ್ಟವಾಯಿತು. ಅದರೇನು—ರಿಷ್ಮೋಣ್ಣು ಬರಿಯಲೇ ಬೇಕಲ್ಲ! ಜೀಬಿನಿಂದ ‘ನೋಟು—ಬುಕ್ಕು’ ತಿಗೆದು ಬರಿಯಲು ನೋಡಲು ವಾಡಿದ. ಸೀಸದಕಡ್ಡಿ ನಾಲಿಗೆಗೆ ತಗುಲಿಸಿ, ತಗುಲಿಸಿ, ಬಾಯೆಲ್ಲಾ ಬಣ್ಣಾನಾಯಿತು. ಶಾಗದಕ್ಕೂ ಬೊಳಧಿದಾಯಿತು. ‘‘ಹಾ—ಆ!—ಕೈನೋವಿಗಲ್ಲ; ರಿಪ್ಪೋಣ್ಣ ಹೊರಡದೇ ಇದ್ದುದಕ್ಕಾಗಿ.

ಬೆಳಗಾಗುತ್ತಲೇ ಇವರು ಪೂರೀಸರ ಕಣ್ಣಿಗೆ ಬಿಡ್ಡರು. ಸಿದ್ದನೂ ಬಿಡ್ಡಿದ್ದು. ಎಡ ಭುಜದಿಂದ ರಕ್ತಹರಿದಿತ್ತು; ಕೈಲು ರಿಪ್ಪೋಣ್ಣತ್ತು.

“ಕೆಲ್ಲಿಬ್ಬನ್ನು ಕಂಡೀ, ಇಡೀಕೊಂಡಿ,”

## ಕರಾಸಿನ ಸರ



ರದೆ ಬಹಳ ಚತುರೆ. ಒಡವರ ಮನೆಯಾಲ್ಲಿ ಹುಟ್ಟುವಂಥ ಹುಡುಗಿರಾಲ್ಲ. ಆದಾಗ್ಯಾ ಬಡವರ ಮನೆಯಲ್ಲಿಯಲ್ಲಿಯೇ ಹುಟ್ಟಿದಳು. ಇದೇನೂ ಆಶ್ಚರ್ಯವಲ್ಲ; ಯಾದು ಎಲ್ಲಿ ಹುಟ್ಟಬಂದೋ ಅವರು ಅಲ್ಲಿಯೇ ಹುಟ್ಟುತ್ತಾರೆ. ಯಾರಿಗೆ ಏನು ಬೇಡವೋ ಅದನ್ನು ಮಟ್ಟಿಗೆ ದೇವರು ಅವರಿಗೆ ಕೊಡುತ್ತಾನೆ. ಯಾರಿಗೆ ಏನು ಬೇಕೋ ಅದು ಮಟ್ಟಿಗೆ ಅವರಿಗೆ ಸಿಗ್ನೇಡಿಲ್ಲ. ಯಾಗಿಯೇ ಶಾರದೆಗೂ ಕೂಡ, ಅವಳಿಗೆ ಬೇಕಾದ್ದೀರುಂದು ಬಿಟ್ಟು ಮಿಕ್ಕದ್ದೆಬಳ್ಳ ಇತ್ತು. ಅವಳಿಗೆ ಒಳ್ಳೆಯ ಒಡವೆಗಳು, ತೀರಿಗಳು ಇವುಗಳ ಮೇಲೆಯೇ ಬಹಳ ಆನೆ. ಮೋಈಟಾರನ್ನು ನೊಡಿದಾಗ ಲೆಲ್ಲಾ ‘ನಾನು ಯಾವಾಗ ಹೀಗೆ ಮೋಈಟಾರನಲ್ಲಿ ಕೂತು ಕೊಳ್ಳೋದು?’ ಎಂದವಳು ಮನಸ್ಸಿನಲ್ಲಿಯೇ ಅಂದು ಕೊಳ್ಳುತ್ತಿದ್ದಳು.

ಗಂಡಹೆಂಡರು ಅನ್ನೋನ್ಯವಾಗಿದ್ದರೂ ಶಾರದಿಗೆ ಬಡತನದ ಕೊರತೆಯೇ ಕೊರತೆ. ಅದಕ್ಕೆ ತಕ್ಕುಹಾಗೆ ಅವಳ ಸಂಗಾತಿ ಸೀತೆಗೆ ಒಳ್ಳೇ ಹಣವಂತನೇ ಸಿಕ್ಕಿದ್ದ. ಸೀತೆಯೇನೂ ಅಮ್ಮೆ ಚತುರೆಯಿಲ್ಲ. ಅವಳಿಗೆ ದೊಡ್ಡ ಮನೆ ಸೇರಿದೆನೆಂಬ ಹೆನ್ನೆಯಿಲ್ಲ. ಸೇರಬೇಕೆಂದು ಯಾವಾಗಲೂ ಬಯಸಿರಲಿಲ್ಲ.

ಶಾರದೆ ಗಂಡ ಗುರುರಾಯಿನಿಗೆ ಅಶಾರಾ ಕಳ್ಳೇರಿಯಲ್ಲಿ ಗುವ್ಹಾಸ್ತಿ ಕೆಲಸ, ಸಲವತ್ತು ರೂಪಾಯಿ ಸಂಬಳ. ಸಂಬಳ ಕೈಗೆ

ಬರೋದಕ್ಕಿಂತ ಮುಂಜಿಯೇ ಅದಕ್ಕೆರಡರಷ್ಟು ಖಚಾಗಿರುತ್ತದ್ದು. ಮೂನತ್ತು ದಿನಗಳ ಕೊನೆಗೆ ಸಂಬಳಿಕ್ಕೆ ರುಜು ಹಾಕುವುದು, ತೆಗೆದು ಕೊಂಡು ಬರುತ್ತಾ ದಾರಿಯಲ್ಲಿ ಎಣ್ಣು ಮುಗಿಸಿಕೊಂಡು, ಬಹಳ ಪ್ರಯಾಸದಿಂದ ಮನೆ ಬಾಡಿಗೆಗೆವಟ್ಟಿಗೆ ಉಳಿಸಿಕೊಂಡು ಬರೋದು, ಇನ್ನರಲ್ಲಿತ್ತು. ಅವರ ದೊಡ್ಡಮೃತ ಅವರ ಜೊತೆಯಲ್ಲಿಲ್ಲದ್ದರೆ ಮನೆ ಯಾಲ್ಲಿ ಕೊಡು ಬಳಿಯೋಳಿಗೆ ಈಡ ಕೊಡುವಾದಕ್ಕೆ ದುಡ್ಡಿರುತ್ತಿರಲಿಲ್ಲ.

ಸಿತೆಯ ಮನೆಗೆ ಹೋಗಿಬಂದಾಗಲ್ಲಿಲ್ಲ ಅವಳ ಅದೃಷ್ಟ ವನ್ನು ನೋಡಿ ಶಾರದೆಯು ತನ್ನ ಬಡತನವನ್ನು ನೆನಸಿಕೊಂಡು ಅನ್ನ ಹಾರಗ್ಗನ್ನು ಬಿಟ್ಟು, ಅಳುತ್ತಿದ್ದಳು. ತಾನೇ ಆಳಬಾರದೆಂದಂದು ಕೊಳ್ಳುವಳು; ಆದರೆ ತಡೆಯಲ್ಲಾರದವ್ಯಾದುಃಖ ಬರುತ್ತಿತ್ತು. ಅತ್ತ ಹೊರತು ಸವಾಧಾನವಾಗುತ್ತಿರಲಿಲ್ಲ. ಎಲ್ಲಿಗೆ ಹೋಗಬೇಕಾದರೂ “ಅವರಿಗಿದ್ದ ಹಾಗೆ ನನಗಿದೆಯೇ? ನಾನೇನೇಂತ ಅವರಿಗೆಲ್ಲಾ ಮುಖ ತೋರಿಸಲಿ?” ಎಂದುಕೊಳ್ಳುತ್ತಾ ಅವಳು ಸುಮೃನಾಗುತ್ತಿದ್ದಳು.

ಒಂದು ದಿನ ಗುರುರಾಯನು ಕಭೀರಿಯಂದ ಮನೆಗೆ ಬಂದು, ದುಮಾಲನ್ನು ತೆಗೆದು ಗೂಟಕ್ಕೆ ಹಾಕಿ, ಅಂಗಿಯನ್ನು ಬಿಚ್ಚುತ್ತಾ “ಎಲೆ! ನಮ್ಮ ರಾಮೂಗೆ ಮದುವೆಯಂತೆ, ಲಗ್ನಪತ್ರಿಕೆ ಬಂದಿದೆ” ಎಂದನೆ.

“ನಮ್ಮ ಗೂರುನ್ನನ ಮಗನಿಗೇನು? ಯಾವಾಗ?”

“ಹೌದೇ! ನಾಳಿ ಪಂಚಮಿ ಲಗ್ನ. ನಾವು ನಾಡಿದ್ದೋ ಇಚ್ಚೆ ನಾಡಿದ್ದೋ ಹೋಗಬೇಕು.”

“ಮನು ಹೋಗೋದೋ—ಮನೋ?”

“యూకే? రావుని మధువేగి హోగేసాధిల్ల అందరేసే!”

“అప్ప అంచెరి, ననగొందు శీరేయిల్ల! కుష్ణసవిల్ల, హేగే హోగలి నాను!”

“ననగి సంబంధి హేజ్యువూడిద్దురే. ఒందు వషట కుండిందు శూడ బరువ కూగిడే, సూరిష్టక్తు రూపాయిం బదుతే. అదరల్లి ఒందిష్టక్తు ఖచుఁ వూడిదరాయితు.”

“ఇన్ను నొరు రూపాయిం ఏన్నాడ్దిఱి?”

“అదన్ను ఒందుకడి ఇదుతేసే. ఆదర జూతెగే ఇన్ను ఐవత్కు రూపాయిం కూచి ఒందు బ్యూసికల్లా తేగేయోఇ ఎంది ద్వేసే. ననగి నడెదు నడెదు సాచాగడే?

“హాయిగూ ననగి సిరేయిల్ల! అవరిగెల్లా ముఖి తేఱిరి సోఇకే నాజికే.”

“హోగలి, ఆ సొరు రూపాయిగి భండుకొడుతేసేళు.”

శారదేగే బహళ సంతోషవాయితు. గురురాయను గొణ గుట్టల్లు. శారదేయి విశార ఆవనిగూ జేన్నాగి తలిడితాద్దురింద ఆవనిగి ఇదేనూ హేజ్యుగి తోరలిల్ల. “నాను ఆవటిగల్లది ఇన్నారిగే సంపాదిసిదచేఇకు” ఎందుకొళ్లుత్తా గురురాయను సిరేయున్న సోఇదలు పేటిచడి హోరటసు. సిరేయన్ను కోండద్దుయితు. శారదేయు ఖట్టుకోండు ధథక్కనే కూతు ఎద్దుమ్ము తయితు. దొడ్డుమ్మునిగి సెముస్వార వూడిదఱు. “హేగే బరోఇ వషట్టు ఒందుడవూ. లక్ష్మణవాగిరోఇగే

ಒಂದು ತೀರೆ ಶಾಕು; ವರ್ಕಗಳು ಎಪ್ಪುಟ್ಟರೇನು. ಎಪ್ಪು ಬಡವೇ ಕಾಕಿಕೊಂಡರೂ ಅಪ್ಪೇ!'' ಎಂದು ದೊಕ್ಕುನ್ನುಸು ಆತೀನಾಂದ ವಾಹಿದ್ದೂ ಆಯಿತು. ಶಾರದೆಯು ಕನ್ನಡಿಯನ್ನು ಸೋಧಿಕೊಂಡಳು ಕತ್ತು ಬಹಳ ಬರೀದಾಗಿ ಕಂಡಿತು ನಿಟ್ಟುಸಿರುಬಿಡುತ್ತಾ, ''ಅತ್ತೇಂದು ಒಂದೊಡನೆ ಕೂಡ ಯಿಲ್ಲ,''' ಎಂದಳು.

“ಅದಕ್ಕೇನೇ? ಹಕ್ಕುದಮನೆ ಜಾನಕವ್ಯನ್ನು ಕೇಂದು ನಾಲ್ಕು ದಿವಸದಮಟ್ಟಿಗೆ ಕೊಟ್ಟಿರಲಿ—ಕೊಡುತ್ತಾಳಿ.”

“ನಿಜ, ಅತ್ತು.”

ಶಾರದೆಗೆ ಇದು ಹೊಳೆದಿರಲಿಲ್ಲ. ಮಾರನೆಯ ದಿನವೇ ಜಾನಕ ಮ್ಯಾನ್ ಮನೆಗೆ ಶಾರದೆಯು, ಹೋದಳು. ತನ್ನ ಸುಖದುಃಖವನ್ನು ಅನ್ನ ಹೇಳಿಕೊಂಡಳು.

ಜಾನ—ಅದಕ್ಕೇನೇ? ನನ್ನಲ್ಲಿರೋಂದು ಎಲ್ಲಾ ಬೇಕಾದರೂ ತಗೋಮ್ಯ.

ಶಾರ—‘ಹೊದಮ್ಯ ಏನು ವಾಡಲಿ! ಮೈಕ್ಕೆಯಲ್ಲಿಬರೀದು ಹೇಗೋಗೋಕ್ಕು, ಅಳ್ಳವೇನಮ್ಯ? ’

ಜಾನಕಮ್ಯನು ಪಟ್ಟಿಗೆ ತೆಗೆದಳು. ಎದುರಿಗೆ ಕಡಗ ಕಾಣಿಸಿತು. ಶಾರದೆಯು ಅದನ್ನು ಕೈಗೆ ತೆಗೆದುಕೊಂಡಳು. ಅದನ್ನು ಸೋಧುತ್ತಾ ಇಧ್ವಾಗಿ, ಅಲ್ಲಿದ್ದ ಜೋನಾಲೆ ಕಣ್ಣಿಗೆ ಬಿತ್ತು; ಅದನ್ನು ತೆಗೆದು ಕೂಲ್ಪಿಸುದಕ್ಕೆ ಕೈಹಾಕಿದಳು; ಜೋನಾಲೆಯನ್ನು ಕೈಯಲ್ಲಿ ಪುಡಿಯುವ ಹೊತ್ತಿಗೆ ಬಳಿ ಚಿಟ್ಟು ಹೋಯಿತು. ಇವುಗಳನ್ನು ಜೋಡಿಸುತ್ತಿದ್ದ ಹಾಗಿಯೇ ಥಳಳಿಸುತ್ತಿದ್ದ ಮುತ್ತಿನ ಸರ ಕಣ್ಣಿಗೆ ಕಾಣಿ

ಸಿಕ್ಕ. ಹೀಗೆಂಬೇ ಒಂದು ಸೋಡ್ರತ್ತಿದ್ದ್ವಾ ಹಾಗೆ ಮತ್ತೊಂದರಕಡೆ ದೃಷ್ಟಿಹೊಗುತ್ತಾ ದಿಕ್ಕು ತೋಡಂತಾಯಿತು. ಹೀಗಿರುವಾಗ ಜಾನಕಮ್ಮನು ..ಈ ಬಿಂಡೊಲೆ ಸೋಡಿ, ವೊನ್ನೆ ತಾನೆ ಬೆಳಿಂಬಾ ಯಿಗೆ ಹೋಗಿದ್ದಾಗ ತಂದರು. ಅದು ನೂರು ರೂಪಾಯಿ ಬದುಕಂತೆ ನೂರುರೂಪಾಯಿಗೆ ತಂದರು. ಈ ಕಾಸಿನ ಸರ ಸೋಡು.” ಎಂದು ಎರಡನ್ನೂ ಶಾರದೀಪು ಕ್ಯಾಗೆ ಕೊಟ್ಟಳು.

“ಎಷ್ಟು ಸೋಡಿದರೂ, ಇನ್ನೂ ಸೋಡಬೇಕೆನಿಷ್ಟತ್ತೆ.”

“ಶಾರದೆ, ನಿನೆಗೆನ್ನುಬೇಕೊ ತಗೋ. ನಾಲ್ಕುದಿನ; ಎಲ್ಲ ಹೋಗಬೇತ್ತೆ—ಅದಕ್ಕೇನು! ಅಚ್ಚು, ಸಧ್ಯ!”

“ಈ ಬಿಂಡೊಲೆ, ಕಾಸಿನಸರ ಇವರಡೂ ತಗೋಂದು ಹೋಗ್ಗೀ ನವ್ತು.”

“ಸರಿ, ಅದಕ್ಕೇನು ಸಂಪತ್ತು. ಇಟ್ಟುಕೊಂಡು ಹೋಗು.”

ಹೀಗೆನ್ನುತ್ತಾ. ಬಿಂಡೊಲೆಯನ್ನು ಶಾರದೀಪು ಕಿವಿಗಿಟ್ಟು, ಕಾಸಿನ ಸರವನ್ನು ಕುತ್ತಿಗೆಗೆ ಹಾಕಿ ಶಾರದೀಪು ಜಾನಕಮ್ಮನು ಮನೆಗೆ ಕೊಟ್ಟಿ ಕಳುಹಿಸಿದಳು. ಶಾರದೀಪು ಸಂತೋಷಕ್ಕೆ ಪಾರವೇ ಇರಲಿಲ್ಲ. ಮುದುವೆಗೆ ಹೋಗಲು, ಬೇಕಾದುದನ್ನು ಒಂದು ನಿಮಿಷ ದಲ್ಲಿ ಅಣಿನಾಡಿದಳು. ಸಲಸಲಕ್ಕೂ, “ಅಯೋ, ಇಂಥಾದ್ದು ಒಂದಾನರೂ ಇಲ್ಲವೇ—ಯಾವಾಗ ಇಂಥಾದ್ದೆಲ್ಲಾ ಇಟ್ಟುಕೊಂಡು ಸಂಖಾಗಿರುತ್ತೇನೋಕಾಣಿ.” ಎಂದು ಹಂಪಿಸುತ್ತಿದ್ದಳು. ಅದಾಗ್ಯೂ, ಇನ್ನೂನಾಲ್ಕುದಿನಗಳವರಿಗೂ ಆವೆಳ್ಳಿ ತನ್ನ ದೇ ಎನ್ನುತ್ತ ಸಂತೋಷಪಡುತ್ತಿದ್ದಳು.

ರಾಮುಗಿಂತಲೂ ಶಾರದೆಯೇ ಮಧುವೇನುನೆಂಬಲ್ಲಿ ಸಂತೋಃ ಪದಿಂದಿದ್ದುಳು. ಎಲ್ಲಿಗೆ ಹೋದರೂ ಮರಣದೆ!-ಸಡೆಯುವ ಮಾತೇ ಇಲ್ಲ! ಎಲ್ಲರಿಗೂ ಗಾಡಿಗಳು, ಅವರಲ್ಲಿ ಶಾರದೆಗಂತಹ ಎಲ್ಲರಿಗಿಂತಲೂ ಹೆಚ್ಚು ಗೌರವ. ಅವಳ ರೂಪಿಗೂ, ಯಾವಣ್ಯಕರ್ಮ, ಕ್ಷಿವಿಷಲ್ಲಿದ್ದ ಚಂಡೀಲೆಗೂ ಎಲ್ಲರೂ ಅವಳಕಡೆಯೇ ನೋಡುತ್ತು, ಏನು ಕಳೆ—ಒಳ್ಳೆ ಶ್ರೀಮಂತರ ಮನೆ ಮಡುಗಿ? ಎನ್ನುತ್ತು, ಎಲ್ಲಿಗೆ ಹೋಗಬೇಕಾದರೂ, ಏನು ನಾಡಬೇಕಾದರೂ, ಅವಳ ಸಹಾಯಕ್ಕೆ ಜನರು ಬರುತ್ತಿದ್ದರು. ರಾಮುನಾದರೋ, ‘ಶಾರದೆ ನೀಬಂದಿದ್ದ ಹೆಚ್ಚುನ್ನು’ ಎಂದುವಜಾರ ಹೇಳುತ್ತ ಎಲ್ಲರಿಗೂ ಉಪಜಾರ ಹೇಳುವಂತೆ ಶಾರದೆಗೆ ಹೇಳುತ್ತಿದ್ದನು.

ಇದ್ದ ಎರಡು ದಿನಗಳು ಎರಡು ನಿರ್ವಿಷಗಳಂತೆ ಕಳಿದು ಹೋದವು. ನಂತರ್ನನೆಯ ದಿನ ಒಂತಿರ.ಗಿ ಉರಿಗೆ ಬಂದು ಸೇರಿದರು. ಶಾರದೆಯು ಮನೆಯ ಮೆಟ್ಟಲು ಹತ್ತತ್ತಾತ್ತ್ವ, ಹಂದಿನ ಎರಡು ದಿನವ ಗಳನ್ನು ನೆನೆವತ್ತಾನಿಟ್ಟುಸಿರು ಬಿಟ್ಟುಳು.

“ಎಲ್ಲೋ, ಗಾಡಿಯೋಸಿಗೆ ದುಡ್ಡು ಕೊಡಬೇಕಲ್ಲು.”

“ಇಗೋ, ಹೆಟ್ಟಿಗೆ ತೆಗೆದುಕೊಡುತ್ತೇನೇ.”

ಬೀಗದ ಕೈಯ್ಯನ್ನು ತೆಗೆದುಕೊಳ್ಳಲು ಕುತ್ತಿಗೆ ಕೈಹಾಕಿದಳು, ಸರ ತಿಗಲಿಳ್ಳ. ಹುಡುಕಿದಳು—ಅದು ಅಲ್ಲಿರಲಿಳ್ಳ! ಮುಖ ಪೆಚ್ಚಾಯಿತು!

“ಎನ್ನೇ—”

“ಎನೂ ಇಲ್ಲ—ಕಾಸಿನ-ಸರ-ಇಲ್ಲ,”

“ಎಲ್ಲಿ ಹೋಯಿತೇ? ಗಾಡಿಯಲ್ಲೋನಾದರೂ...”

ಎನ್ನುತ್ತ ಗುರುರಾಯನು ಗಾಡಿಯೋಳಗೆ ಸೋಡಿದನು. ಹಾಸಿದ ಜವಂಖಾನೀಯಸ್ಸು ಸುತ್ತಿ ಈಚೆಗೆ ತೆಗೆದು ಸೋಡಿದನು. ಅಲ್ಲಿ ಎನ್ನೊ ಇಟಲಿಭ್ಲ. ಅನ್ನು ಹೊತ್ತಿಗೆ ಒಳಗಿನಿಂದ ದೊಡ್ಡನ್ನು ಬಂದು ಆರಂಭಿಸಿ ಬಾಡಿಗೆ ಗಾಡಿಯಾವನಿಗೆ ಕೊಟ್ಟುಳು.

“ದಾರಿಯಾಲ್ಲಿನಾದರೂ ಬಿದ್ದು ಹೋಯಿತೋ—ನಾನು ರೈಲ್ವೇ ಸ್ವೀಕ್ಷಣ್ಯವರವಿಗೂ ಹೋಗಿ ನೋಡಿಕೊಂಡ, ಬರುತ್ತೇನೆ.”

ಅದೂ ಅಲ್ಲಿಯುತ್ತಿರುತ್ತಿದ್ದು. ಎಲ್ಲಿಯೂ ಸಿಕ್ಕುಲಿಭ್ಲ. ಎನ್ನೊ ಜಾಞ್ಜು ಪ್ರಕ್ಕೆ ಬರಲಿಭ್ಲ. ಶಾರದೆಯು ಮಂಕು ಬಡಿದಂತೆ ಕಂಡಬಳ್ಳ. ಪೂರ್ವಿಸಿನ ಪರಿಗೆ ರೈಲಿನಲ್ಲಿ ಬಿಟ್ಟಿರಬಹುದೆಂದು ತಿಳಿಸಿ, ರಾಮುಗೂ ‘ಟೆಲಿಗ್ರಾಫ್’ ಕೊಟ್ಟು ಗುರುರಾಯನು ಮನೆಗೆ ಹಿಂತಿರುಗಿ ಬಂದನು.

ಗುರು—“ಎನ್ನೇ, ಜಾನೆಕವ್ವನಿಗೆ ಹೇಳಿ!—ಕೊಂಡಿ ಕಿತ್ತು ಮೋಗಿದೆ. ಈ ನಾರದೊಳಗಾಗಿ ಹಾಕಿಸಿ ಕೊಡುತ್ತೇನೆಯು—”

ಶಾರದೆ—“ಆಗಲ್ಲಿ—”

ಶಾರದೆಯ ಧ್ವನಿಯು ಕುಗ್ಗಿ, ಅವಕ್ಕೇ ಅಂದಳೋ ಅಥವಾ ಮತ್ತು ರಾದರೂ ಹೇಳಿದರೋ ಅವನಿಗೆ ಸಂಕ್ಷಯವಾಯಿತು.

ಗುರುರಾಯನು ಅಂಗಡಿ ಅಂಗಡಿಯಲ್ಲಿಯೂ ಹೇಡಿಕಿ, ಕೊನೆಗೆ ಅದರಂತೆಯೇ ಇದ್ದ ಸರಪ್ಪೊದನ್ನು ಬಂದು ಅಂಗಡಿಯಲ್ಲಿ ಕಂಡನು, ಅದರ ಬೆಲೆಯನ್ನು ವಿಚಾರಿಸಲು ಸಾವಿರದ ಇನ್ನೂರು ರೂಪಾಯಿ ಗಳಿಂದು ತಿಳಿಯ ಬಂದಿತು, ವಾಡತಕ್ಕದ್ದೇನು? ಫಂಡಾಫಿಎಸ್‌ಗೆ (Fund Office) ಹೋಗಿ ಸಾವಿರದ ಇನ್ನೂರನ್ನು ಸಾಲಾ ತೆಗೆದು

ಕೊಂಡು, ಆ ಸರವನ್ನು ಕೊಂಡು ಕೊಂಡು ಬಂದು ಹೆಂಡತಿಯ ಮಾಂಡಿ ಪ್ಪನ್ನು. ಹೆಂಡತಿಯೋ ಮಾತನಾಡದೆ, ಕಣ್ಣಿನಲ್ಲಿ ನೀರು ಸುರಿಸುತ್ತಾ ಅದನ್ನು ತೆಗೆದು ಪೆಟ್ಟಿಗೆಯೋಳಿಟ್ಟುಕೊಂಡು ಬೆಳಗಾಗುತ್ತಿಲ್ಲ ಜಾನಕಮ್ಮನೆ ಮನೆಗೆ ಹೋಗಿ, ಅದನ್ನು ಬೆಂಧೋಲಿಯು ನ್ನೂ ಕೊಟ್ಟಳು. ಜಾನಕಮ್ಮನೆ ಆದನ್ನು ಇದನ್ನು ಕೇಳುತ್ತಾ ಇವುಗಳನ್ನು ತೆಗೆದು ಕೊಂಡು ಪೆಟ್ಟಿಗೆಯೋಳಿಟ್ಟಳು. ಶಾರದೇಗಾದರೋ, ಎಲ್ಲ ತನ್ನ ಹಾರವಲ್ಲವೆನ್ನುತ್ತಾ ತೋ ಎಂದು ಭಯು! ಇವಳು ಆನೆರಡನ್ನು ಪೆಟ್ಟಿಗೆ ಯೋಳಿಟ್ಟುಹಿಡಿಯೋ ಶಾರದೆಗೆ ತಲುಪನ್ನೇಲಿದ್ದ ದೊಡ್ಡ ಹೊರೆ ಇಳದಂತಾಯಿತು. ಸ್ವಲ್ಪ ಮೇತು ಮಾತನಾಡಿ ಶಾರದೆಯು ಹಿಂತಿರುಗಿ ಮನೆಗೆ ಬಂದಳು.

ಅಂದಿನಿಂದಾಚೆಗೆ, ಬೇಳಗೇ ಆಯ ಗಂಟೆಯಂದ ರಾತ್ರಿಹನ್ನೆರಡು ಗಂಟೆವರಿವಿಗೂ ಗುರುರಾಯನು ದುಡಿಯಬೇಕಾಗಿ ಬಂದಿತು. ಮಂಡಿಯಲ್ಲಿ ಲೆಷ್ಯ ಬರೆಯುತ್ತ, ಕಬೀರಿಯಲ್ಲಿ ಕೆಲಸವಾಡಿದ ಮೇಲೆ ಅಲ್ಲಿ ಇಲ್ಲಿ ಪಾಠ ಹೇಳುತ್ತಾ, ತನ್ನ ಮೈ ಶೈಖಣಣೆಯನ್ನೇ ಗಮನಿಸದೆ ಅನನ್ನ ಆ ಸಾಲವನ್ನು ಶೈರಿಸುವುದರಲ್ಲಿಯೋ ಲೀನನಾಗಿ ದಿನೇ ದಿನೇ ಕೃಶನಾಗುತ್ತ ಬಂದನು. ಶಾರದೇಗಾದರೋ ಮನಸ್ಸೇ ಬದಲಾಯಿಸಿತು. ಮನೆಯಲ್ಲಿ ಕಸಾ ಬಳಯುವಳನ್ನೂ ಬಿಡಿಸಬೇಕಾಗಿ ಬಂದಿತು. ದೊಡ್ಡಮ್ಮನಾದರೋ ಎನನ್ನೂ ಮಾತನಾಡದೆ ತನ್ನ ಕೃಲಾಡರಿ ಕೆಲಸವನ್ನು ಮಾಡುತ್ತಿದ್ದಳು; ಇಲ್ಲವಾದರೆ ಎಲ್ಲವನ್ನೂ ಶಾರದೆಯೇ ಮಾಡಿಕೊಳ್ಳುತ್ತಿದ್ದಳು. ಈ ಕೊರತೆಯಲ್ಲಿಯೋ ಶಾರದೆಯೂ ಕೊಡ ಕೃಶಳಾಗುತ್ತ ಬಂದಳು.

ಜಾನಕಮ್ಮನೆ ಗೀಡನನ್ನು ಮೈಸೂರಿಗೆ ವರ್ಗಾಯಿಸಿದ್ದರು. ಏರಡು ವರ್ಷಗಳಾದ ಮೇಲೆ ಬಂದು ದಿನ ಅವರು ಉರಿಗೆ ಬಂಡಿದ್ದಾ

ರೆಂದು ಗುರುರಾಯನು ಶಾರದೀಗೆ ಹೇಳಿದನು. ಜಾನಕಮ್ಮನನ್ನು ನೊಡಲು ಶಾರದೇವು ಹೋದಳು.

“ಜಾನಕಮ್ಮ—ಜಾನೆಂನ್ನು”

ಜಾನಕಮ್ಮನು ಈಚೆಗೆ ಬಂದಳು; ಶಾರದೀವಿನ್ನು ಗುರ್ತಿಸಲಿಟ್ಟ “ಅದ್ಯಾರು? ಯಾರೋ ನನಗಿ ಗುರ್ತೆ ತಿಕ್ಕಲಿಳವಮ್ಮ.”

“ನಾನು ಶಾರದೀ—”

“ಶಾರದೆ ಏನೇ? ಇದೇನೇ ಹೀಗಾಗಿದ್ದೀ? ಕೊಣ್ಣಿಕೊಣ್ಣಿ. ಇದೇನೇ ಕ್ಷಯ ಬಂದ ಹಾಗೆ ಅಗಿದ್ದೀಯಲ್ಲೀ?”

“ಹೌದಮ್ಮ—”

“ನಾವಿಲ್ಲಿಂದ ಹೋಗುವಾಗ ಹಾಗಿದ್ದೀ?-ಗೌರಮ್ಮನೆಹಾಗಿದ್ದೀ ಯಲ್ಲಿ!”

ಜಾನಕಮ್ಮನು ಚಾಪೆಯನ್ನು ಹಾಸಿದಳು. ಎರಡು ಕಂಬನಿಗಳು ಕಣ್ಣು ಗಳಿಂದ ಹೊರಟು ಹೆರಡು ಕೆನ್ನೆಗಳ ಮೇಲೆ ಬಂದವು ಜಾನೆಂನ್ನನು ಸೀರಿಗಿನಿಂದ ತನ್ನ ಭಾಯನ್ನು, ಕೆನ್ನೆಯನ್ನು ಒರಿಸಿ ಕೊಂಡಳು.

ಶಾರದೆಯು ಚಾಪೆಯ ಮೇಲೆ ಕುಳಿತುಕೊಂಡಳು.

“ತಡೆಯಲಾರದೆ, ನಿನ್ನೊಂದನೆ ಹೇಳಲು ಬಂದೆ ಜಾನಕಮ್ಮ”

ಜಾನಕಮ್ಮನು ಪಕ್ಕದಲ್ಲಿ ಕುಳಿತುಕೊಂಡಳು ‘ಎನದು-ಶಾರದೀ?

“ಜಾನಕಮ್ಮೆ—ರಾಮೂ ನುದುವೆಗೆ ಸಿನ್ನ ಸರ ತೆಗೆದುಕೊಂಡು ಹೋದಿನೆಲ್ಲ.”

“ಹೌದು—ಸನಗೆ ಜ್ಞಾಪಕವಿದೆ.”

“ಅದನ್ನು ನಾನು ಕಳಿದಿ—”

“ನಿಜವೆ ಶಾರದೆ? ಹಂದಕ್ಕೆ ಕೊಟ್ಟಿಯಿಲ್ಲ!”

“ಅದಲ್ಲಿ: ಅದರಂತೆಯೇ ಇಧ್ವ ಮತ್ತೊಂದನ್ನು ಕೂಟ್ಟು.”

“ಅದಕ್ಕೆ ಬದಲಾಗಿ—”

“ಹೌದು—ಅದನ್ನು ನೀನು ನೊಡಲಿಲ್ಲ—ವಾತನಾಡುತ್ತ—

ಸುವ್ಯಾಸಿ-ಸೆಟ್ಟಿಗೆಯಲ್ಲಿಟ್ಟೆ”

“ಎನನ್ಯಾಯ—ಅದಕ್ಕೆ ಎಮ್ಮೆಕೊಟ್ಟುದ್ದು?”

“ಸಾವಿರದಿನಗ್ಗಿರು—ಸಧ್ಯ ಈ ತಿಂಗಳಲ್ಲಿ ಏಲಾಲ್ಲ ಶೀರುತ್ತೇ. ಎರಡು ವರ್ಷ ಸ್ವಲ್ಪ ಕಷ್ಟಪಟ್ಟಿವು.”

“ಅಯ್ಯಾ ಹುಚ್ಚು ಹುಮ್ಮೆ— ನೊದಲೇ ಹೇಳಬಾರದಿತ್ತ ಅದಕ್ಕೆ ನಾನು ಕೊಟ್ಟಿದ್ದು ಇವತ್ತು ರೂಪಾಯಿ—ಗಿಲ್ಲಿಟಿನ ಸರ’













